

## ನಾಮ್ಯರ್ಥ ಸರಣಿ

**(21:28-22:14)**

ನ್ಯಾಸಿಕನಾದ ಯೋಹಾನನ ದೀಕ್ಷಾನ್ಯಾಸದ ಬಿಷಯದಲ್ಲಿ ಆತನ ಪ್ರಶ್ನೆಗೆ ಯೆಹೋದ್ಯ ನಾಯಕರಿಂದ ಸ್ವಷ್ಟವಾದ ಲುತ್ತರ ಹೊಂದಿಕೊಳ್ಳದೆ ಇರುವಾಗ, ಯೀಂನು ಮಾರು ನಾಮ್ಯರ್ಥ ಸಿರಂತರವಾಗಿ ಹೇಳಬದಲಿಂದ ಪ್ರತಿಕ್ರಿಯೆ ನೀಡಿದನು (21:28-22:14).

**ಇಬ್ಬರ ಮಕ್ಕಳ ನಾಮ್ಯ (21:28-32)**

<sup>28</sup>ಅದರೆ ನಿಮಗೆ ಹೇಗೆ ತೋರುತ್ತದೆ? ಇಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಹೊದಲನೆಯವನ ಬಿಂಗೆ ಬಂದು - ಮಗನೇ, ಹೊಗಿ ಈ ಹೊತ್ತು ಧೂಕ್ಕೆ ತೋಳಬ ದಲ್ಲಿ ಕೆಲಸಮಾಡು ಅಂದಾಗ ಅವನು - <sup>29</sup>ನಾನು ಹೊಗಿಂಬದಿಲ್ಲವೆಂದು ಹೇಳದಾಗ್ಯಾ ತರುವಾಯ ಹಞ್ಚಾತ್ತುಹಟಣ್ಣ ತೋಳಕ್ಕೆ ಹೊಂದಿನು. <sup>30</sup>ಆ ಮೇಲೆ ಎರಡನೆಯವನ ಬಿಂಗೆ ಬಂದು ಅದೇ ಮಾತನ್ನು ಹೇಳದಾಗ ಅವನು - ಹೊಗಿಂತ್ತೇನಹಣ್ಣ ಅಂದಾಗ್ಯಾ ಹೊಗಿಲೀ ಇಲ್ಲ. <sup>31</sup>ಅವರಿಭೂರಲ್ಲ ತಂದೆಯ ಜಿತ್ತದಂತೆ ನಡೆದವನು ಯಾರು ಎಂದು ಕೇಳಿದ್ದಕ್ಕೆ ಅವರು - ಹೊದಲನೆಯವನೇ ಅಂದರು. ಅಗ ಯೀಂನು ಅವರಿಗೆ - ಭ್ರಾಹ್ಮರೂ ನೂತ್ತಿಯರೂ ನಿಮಗಿಂತ ಹೊದಲು ದೇವರ ರಾಜ್ಯವನ್ನು ನೇರುಪರು ಎಂದು ನಿಮಗೆ ನತ್ಯವಾಗಿ ಹೇಳಿತ್ತೇನೆ. <sup>32</sup>ಯೋಹಾನನು ಧರ್ಮವಾಗಿವನ್ನು ಬೋಧಿಸುವವನಾಗಿ ನಿಮ್ಮ ಬಿಂಗೆ ಬಂದನು, ನಿಮ್ಮ ಅವನನ್ನು ನಂಬಿಲ್ಲ; ಭ್ರಾಹ್ಮರೂ ನೂತ್ತಿಯರೂ ಅವನನ್ನು ನಂಜಿದರು; ನಿಲವು ಇದನ್ನು ನೋಡಿದಾಗ್ಯಾ ಹಞ್ಚಾತ್ತುಹಟಕ ಹಡಲಲ್ಲ, ಅವನನ್ನು ನಂಬಿಲ್ಲ.

ಹೊದಲನೆಯ ಕಡೆ, ಹರಿಣಾಮಕಾಲಯಾಗಿ, ಅಧಿಕಾರದ ಕುಲತು ಇರುವ ಪ್ರಶ್ನೆಗೆ ಉತ್ತರಿಸಿತು ಮತ್ತು ನಿಜವಾದ ದೇವರ ಮಗನು ಯಾರೆಂದು ಸ್ವಷ್ಟತೆ ನೀಡಿತು. ಈ ಜನರು ಅವರ ಕುಲತಾಗಿ ಅವರು ದೇವರ ಹರವಾಗಿ ಮಾತಾಡುವ ಜನರೆಂದು, ಅವರು ಆತನ ಅಧಿಕಾರದಿಂದ ಮಾತನಾಡುತ್ತಾರೆ ಎಂದು ಹೊಂದಿದ್ದರು. ಯೀಂನು ದೇವರ ಅಧಿಕಾರದಿಂದ ಮಾತನಾಡುವದಿಲ್ಲ ಮತ್ತು ಮಾತನಾಡುವದಕ್ಕೂ ಆಗುವದಿಲ್ಲ, ಆದದಲಿಂದ, ದೇವರ ಮಗನಾಗಿರಲು ಮತ್ತು ಮನ್ಸೀಯನಾಗಿರಲು ಆಗುವದಿಲ್ಲವೆಂದು ಅವರ ಪ್ರಶ್ನೆಯ ಅಭಿಷ್ಯಾಯ ವಾಗಿತ್ತು.

ವರ್ಜನಗಳು 28-30. ಯೀಂನು ನಾಮ್ಯವನ್ನು ಪ್ರಶ್ನೆಯಾಂದಿಗೆ ಹೂರಂಭಮಾಡಿದನು, ಅದರೆ ನಿಮಗೆ ಹೇಗೆ ತೋರುತ್ತದೆ? ಎಂದು ಆತನು ನಾಮಾನ್ಯವಾಗಿ ತನ್ನ ಕೇಳಿಗರ ಗಮನ ನೆಳೆಯಲು ಮತ್ತು ಅವರ ಆಲೋಚನೆ ಲುತ್ತೇಜನ ಹೊಡುವದಕ್ಕಾಗಿ ಹಿಂಗೆ ಕೇಳುವದು ನಾಮಾನ್ಯವಾಗಿತ್ತು (17:25; 18:12; 22:42). ಕಥೆಯು ಇಬ್ಬರು ಮಕ್ಕಳನ್ನು ಹೊಂದಿರುವ ಒಬ್ಬ ಮನುಷ್ಯನಿಗೆ ನಂಬಿಂಧಹಟ್ಟದ್ವಾಗಿದೆ. ಆತನು ಒಂದೇ ಮನಸ್ಸಿನಿಂದ ಹೊಗಿಂಬನು ಮತ್ತು ಗಾರಿವದಿಂದ, ಅವರಿಗೆ ತನ್ನ ಧೂಕ್ಕೆ ತೋಳಬದಲ್ಲ ಕೆಲಸಮಾಡಲು ಹೊಗಿಂಬದಂತೆ ಕೇಳಿಹೊಳ್ಳುತ್ತಾನೆ. ಧೂಕ್ಕೆತೋಳಬ ನತ್ಯವೇದದಲ್ಲ ನಾಮಾನ್ಯವಾದ ಕಲ್ಪನೆಯಾಗಿದೆ. ಕೆಲವು ನಾಲ್ಕಿ ಇದನ್ನು ದೇವರ ರಾಜ್ಯ ಅಧಿವಾ ದೇವರ ಜನರನ್ನು ಪ್ರತಿಹಾದಿನಲು ಉಪಯೋಗಿಸಿ ಲಾಗಿದೆ (20:1ರ ಮೇಲೆನ ವ್ಯಾಖ್ಯಾನ ನೋಡಿಲಾ).

ಆ ಸಂಸ್ಕೃತಿಯಲ್ಲ, ಮತ್ತು ತಂದೆಗೆ ಬಿಧೇಯರಾಗಿ ಗೌರಭಿನ್ನಪುದನ್ನು ನಿರ್ಣಿಯ ಸಲಾಗುತ್ತಿತ್ತು, ವಿಶೇಷವಾಗಿ ಅತನು ಜಿನ್ನು ಬಹುಕಿರುವ ಸ್ಥಿತಿಯಲ್ಲಿರುವಾಗಿ.<sup>1</sup> ಈ ಕಡೆಯಲ್ಲಿರುವ ಒಬ್ಬ ವ್ಯಕ್ತಿ ದೇವರನ್ನು ಪ್ರತಿಸಿದಿಸುತ್ತಾನೆ, ಅದೇ ಲಿತಿಯಾಗಿ ಇಬ್ಬರು ಮತ್ತು ಏರಿ ಬಗೆಯ ಗುಣಪ್ರಭ್ಯಾ ಯೆಹೂದ್ಯರನ್ನು ಪ್ರತಿಸಿದಿಸುತ್ತಿರು. ತಂದೆಯ ಕೋಲಿಕೆಗೆ ಹೊದಲ ಮಗನು ತಕ್ಷಣವೇ ಪ್ರತಿಕ್ರಿಯಾಸಿ ನಾನು ಹೊಳೆಂಬದಿಲ್ಲ ಎಂದನು; ಅದರೆ ಅತನು ತರುವಾಯ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಧ್ರುವೀಕ್ರಿಯೆಂಬದಲ್ಲ ಕೆಲಸಮಾಡಲು ಹೊಂದನು.<sup>2</sup> ಈತನು ದೇವರ ಬಿರುದ್ಧವಾಗಿ ತಿರುಗಿ ಇದ್ದವರು ಆದರೆ ತರುವಾಯ ಹಣ್ಣಾತ್ಮಕ ಹೊಂದಿದ ಯೆಹೂದ್ಯರನ್ನು ಪ್ರತಿಸಿಧಿಸುತ್ತಾನೆ. ತಂದೆಯು ಕೋಲಿಕೆಯನ್ನು ಎರಡನೆಯ ಮಗನಿಗೆ ಮಾಡುವಾಗ, ಅತನು ತಕ್ಷಣವೇ, ಹೊಳೆಂಬತ್ತೆನಹ್ನು ಅಂದಾಗ್ಯಾ ಹೊಳೆಂಬೀ ಇಲ್ಲ. ಈತನು ದೇವರಿಗೆ ಬಿಧೇಯರಾಗುತ್ತೇವೆ ಎಂದು ಹೇಳಿರುವ ಮತ್ತು ನಿಜವಾಗಿಯೂ ಅದಕ್ಕೆ ಬಿಧೇಯ ರಾಗದ ಯೆಹೂದ್ಯರನ್ನು ಪ್ರತಿಸಿಧಿಸುತ್ತಾನೆ (ನೋಇಲ 23:3).

**ಪಂಚನ 31.** ನಾಮ್ಯವನ್ನು ಸಂಬಂಧ ಕಳ್ಳುಸಿದ ತರುವಾಯ, ಯೇಸು ಈ ಕಳ್ಳಿತಿರುವ ಜಿನಲಿಗೆ, ಅವರಿಳಬ್ಬರಿಲ್ಲ ತಂದೆಯ ಜಿತ್ತದಂತೆ ನಡೆದವನು ಯಾರು ಎಂದು ಪ್ರತ್ಯೇಕಿಸಿದನು. ಅವರು ತಕ್ಷಣವೇ ಮತ್ತು ನಲಿಯಾದ ಲಿತಿಯಲ್ಲ, ಅವರು ತಮ್ಮ ಸ್ವಂತ ಅಹಾಧನಿಗೆ ಅಲೋಚನೆ ಕೊಡಿದೆ: ಹೊದಲನೆಯವನೇ ಅಂದರು.

ಆಗ ಯೇಸು ಅವರಿಗೆ ತನ್ನ ಬಿಷಯವನ್ನು ತಿಳಿಸಿದರು: ಬ್ರಹ್ಮರೂ ನೂರಿಂದು ನಿಮಿಗಿಂತ ಹೊದಲು ದೇವರ ರಾಜ್ಯವನ್ನು ನೇಲುವರು ಎಂದು ನಿಮ್ಮೆ ನೃತ್ಯಾಗಿ ಹೇಳುತ್ತಿನೆ. ಮಹಾಯಾಜಕರೂ ಮತ್ತು ಕಿಲಿಯರು ಈ ಅಹರಾದ ನಿಬಂಧ ಮಾತುಗಳನ್ನು ಕೇಳಿ ಅವರು ತೋಷಗೊಂಡಿದ್ದರಿಳ್ಳ ಯಾವುದೇ ನಂಂತರಿಬಿಲ್ (21:45, 46). “ನುಂಕವನೂಅ ಮಾಡುವವರು ಮತ್ತು ನೂರಿಯರು” ದುಷ್ಟಕಾರ್ಯ ಮಾಡುವ ಜಿನಲಿಗಾಗಿ ಬಳಿಸುವ ನಾಣ್ಣಿಯಾಗಿತ್ತು (ನೋಇಲ 5:46ರ ಮೇಲೆನ ವ್ಯಾಖ್ಯಾನ). ಬಡಲಾವಣೆಯಾಗುವದಲಿಂದ ದೂರಬಿಷ್ಟ ಗರ್ವ ತುಂಜಿದ ಹೃದಯವ್ಯಾಳ್ಯ ಯೆಹೂದ್ಯ ನಾಯಕಲಿಗಿಂತಲೂ ಹೊದಲು ಹಾಹಿಗಳು ದೇವರ ರಾಜ್ಯವನ್ನು ನೇರುವರು. ಅವರು ತಮ್ಮನ್ನು ದೇವರಿಗೆ ನಮಹಿಂಸಲು ಅವರ ಅಭಿಧೇಯ ತಿರನ್ನಾರ್ಥಿದಿಂದಾಗಿ ಅವರ ಬಿರುದ್ಧವಾಗಿ ದೇವರ ರಾಜ್ಯ ಪ್ರವೇಶಿಸಲು ನಿಬಂಧಿಸಲಾಗಿದೆ.

**ಪಂಚನ 32.** ಕೆಲವು ಯೆಹೂದ್ಯ ನಾಯಕರು, ಅಲಮುಫಾಯದ ಯೋನೆಂಕನು ಮತ್ತು ನಿಕೋಲಾದೆಮನು, ಇಂಥವರು ತಮ್ಮನ್ನು ತಗ್ರಿಸಿಕೊಂಡ ವರಾಗಿದ್ದು ಯೇಸುವಿನ ಶಿಷ್ಯರಾದರು (27:57; ಮಾರ್ಕ 15:43; ಯೋಹಾನ 19:38, 39); ಆದರೆ ಹೇಜಿನ ಜನರು ಅಗಲಾಲ್. ಇದಕ್ಕೆ ಇನ್ನುವಾಗಿ ಈ ಅಹಂಕಾರದ ಯೆಹೂದ್ಯ ನಾಯಕರಿಗೆ, ಯೇಸು ಬ್ರಹ್ಮರೂ ಮತ್ತು ನೂರಿಯರು ದೇವರ ರಾಜ್ಯದಲ್ಲಿ ನೇರುವರು ಯಾಕೆಂದರೆ ಅವರು ತಮ್ಮನ್ನು ತಗ್ರಿಸಿಕೊಳ್ಳುವರು ಮತ್ತು ದೇವರ ರಾಜ್ಯದ ಸುವಾತ್ಮೆಯನ್ನು ಸ್ವೀಕರಿಸುವರು ಎಂದು ಹೇಳಿದನು.<sup>3</sup> ಈ ಧಾರ್ಮಿಕ ನಾಯಕರು ಯೋಹಾನನ್ ನಂದೇಶ (ಮತ್ತು ಕ್ರಿಸ್ತನು ಅತನೇ ಎನ್ನುವದನ್ನು) ನಿರಾಕರಿಸಿರುವಾಗ, ಈ ಹಾಹಿಗಳು ರಕ್ಷಣೆಯ ನಂದೇಶವನ್ನು ಸಿದ್ಧರಾಗಿ ಸ್ವೀಕರಿಸಿದರು. ದೊಡ್ಡ ನಂಬೆಯ ಜನರು ಯೋಹಾನನ್ ಕರೆಯಿಬಿಕೆಗೆ ಹಣ್ಣಾತ್ಮಕಪಟ್ಟ ಅವರ ಹಾಕಗಳಿಂದ ಬಿಂಬಿಸಿರುವಾಗಿ ದಿಂಕ್ಕಾನ್ನಾನ್ ಮಾಡಿಸಿಕೊಂಡು ನಾಕ್ಕಿಸಿದರೂ ಅವರ ಕಲಿ ಹೃದಯಗಳ ಮೃದುವಾಗಲಾಲ್.

### ಹೊಲಿಡ ಯಜಮಾನ ಮತ್ತು ಧ್ರುವೀಕ್ರಿಯೆಂಬದ ನಾಮ್ಯ (21:33-46)

“ಮತ್ತೆಂದು ನಾಮ್ಯವನ್ನು ಕೇಳಿಲ - ಒಬ್ಬ ಮನೆಯ ಯಜಮಾನಸಿದ್ದನು. ಅವನು ಒಂದು ಧ್ರುವೀಕ್ರಿಯೆಂಬದ ಮಾಡಿ ಅದರ ಸುತ್ತಲೂ ಬೇಳಹಾಕಿಸಿ ಅದರಲ್ಲ ಧ್ರುವೀಕ್ರಿಯೆ

ಅಲೆಯನ್ನು ಮಾಡಿಸಿ ಹೂಡಿಯನ್ನು ಕಟ್ಟಿಸಿ ಒಕ್ಕುಗರಿಗೆ ಚಾರಕ್ಕೆ ಕೊಣ್ಣಿ ಬೀಳರೂಂದು ದೇಶಕ್ಕೆ ಹೋಲಿದನು.<sup>34</sup> ಭಲಕಾಲ ಹತ್ತೆರವಾದಾಗ ತನಗೆ ಬರಬೇಕಾದ ಹಣ್ಣಗಳನ್ನು ತೆಗೆದುಹಿಡಿಯಿಂದು ಬರುವದಕ್ಕಾಗಿ ಆ ಒಕ್ಕುಗರ ಬಿಗೆ ತನ್ನ<sup>35</sup> ಅಳುಗಳನ್ನು ಕಳುಹಿಸಲು ಒಕ್ಕುಗರು ಅವನ ಅಳುಗಳನ್ನು ಹಿಡುಹಿಡಿಯಿಂದು ಒಬ್ಬನನ್ನು ಹೋಡಿರು, ಒಬ್ಬನನ್ನು ಕಳುಹಿಸಿದನು, ಅವಲಗೂ ಹಾಗೆಯೇ ಮಾಡಿರು.<sup>36</sup> ಕಡೆಯಲ್ಲಿ ನನ್ನ ಮಗನಿಗಾದರೂ ಮಯಾದೆ ತೋಲನಾಯ ಅಂದುಹಿಡಿಯಿಂದ ತನ್ನ ಮಗನನ್ನು ಅವರ ಬಿಗೆ ಕಳುಹಿಸಿದನು.<sup>37</sup> ಅದರೆ ಆ ಒಕ್ಕುಗರು ಅವನ ಮಗನನ್ನು ಕಂಡು - ಅವನೇ ಬಾಧ್ಯತೆನು, ಬಸ್ತಿ ಅವನನ್ನು ಕೊಂಡುಹಾಕೊಳ್ಳ, ಅವನ ನಾಷಣ್ಯಪನ್ನು ನಾವೇ ತೆಗೆದುಹಾಕೊಳ್ಳಣ ಎಂದು ತಮ್ಮತಮ್ಮೆಗಿಗೆ ಮಾತಾಡಿಹಿಡಿಯಿಂದ<sup>38</sup> ಅವನನ್ನು ಹಿಡಿದು ದ್ರಾಕ್ಷೇತೋಽಪದಿಂದ ಹೋರಕ್ಕೆ ದೊಜ್ಜು ಕೊಂಡುಹಾಕಿದರು.<sup>39</sup> ಹಾಗಾದರೆ ದ್ರಾಕ್ಷೇತೋಽಪದ ದಟೀಯ ಬಂದಾಗ ಆ ಒಕ್ಕುಗರಿಗೆ ಏನು ಮಾಡುವನು ಅಂದನು.<sup>40</sup> ಅವರು ಅತನಿಗೆ - ಆ ಕೆಡುಕರನ್ನು ಕೂರವಾಗಿ ನಂಹಲಿಸಿ ಕಾಲಕಾಲಕ್ಕೆ ಹಣ್ಣಗಳನ್ನು ತನಗೆ ನಲ್ಲಿಸುವಂಥ ಬೀರೆ ಒಕ್ಕುಗರಿಗೆ ತನ್ನ ತೋಽಪದನ್ನು ಚಾರಕ್ಕೆ ಕೊಡುವನು ಎಂದು ಹೇಳಿದರು.<sup>41</sup> ಯೇಣ ಅವಲಗೆ -

ಮನೆ ಕಣ್ಣವರು ಬೀಳವೆಂದ ಜಟ್ಟ ಕಲ್ಲೆ  
ಮುಖ್ಯವಾದ ಮೂಲಿಗಲ್ಲಾಯಿತು;  
ಇದು ಕರ್ತನಿಂದಲೇ ಅಯಿತು;  
ನಮಗೆ ಇಳ್ಳಿಯಾಗಿ ತೋರುತ್ತದೆ  
ಎಂಬುವ ಮಾತನ್ನು ನಿಷ್ಠು ಶಾಂತದಲ್ಲ ಎಂದಾದರೂ ಓದಲ್ಲಿವೋ?

<sup>42</sup> ಅದದಲಿಂದ ದೇವರ ರಾಜ್ಯಪು ನಿಖಿಂದ ತೆಗೆಯಲ್ಲಂಬು ಅದರ ಭಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು. <sup>43</sup> ಈ ಕಲ್ಲನ ಮೇಲೆ ಜೀಳುವವನು ಪುಂಡುಪುಂಡಾಗುವನು; ಇದು ಯಾರ ಮೇಲೆ ಜೀಳುತ್ತದೇ ಅವನನ್ನು ತುಡಿತ್ತಡಿಮಾಡುವದು ಎಂದು ಹೇಳಿದನು.<sup>44</sup> ಮಹಾಯಾಜಕರೂ ಫಲನಾಯರೂ ಅತನೆ ನಾಮ್ಯಗಳನ್ನು ಕೇಳಿ ತಮ್ಮನ್ನೇ ಕುಲತು ಮಾತಾಡುತ್ತಾನೆಂದು ತಿಳಿಹಿಡಿಯಿಂದ ಅತನನ್ನು ಹಿಡಿಯುವದಕ್ಕೆ ನಂದಭಂಗನೋಡುತ್ತಿದ್ದರು;<sup>45</sup> ಅದರೆ ಜನರು ಅತನನ್ನು ತ್ರಾಂತಿಯಿಂದ ಎಣಿಸಿದ್ದಲಿಂದ ಅವಲಗೆ ಭಯಹಣ್ಣರು.

ಬಣಿನ 33. ಯೇಣ, ಮತ್ತೊಂದು ನಾಮ್ಯಪನ್ನು ಕೇಳಿ ಎಂದು ಮುಂದುವರಲಿಸಿದನು. ಈ ನನ್ನದೇಶದಲ್ಲ ಯೇಣು ಹೇಳಿರುವ ಮೂರು ನಾಮ್ಯಗಳಲ್ಲ ಇದು ಎರಡನೆಯ ನಾಮ್ಯವಾಗಿದೆ (21:28-22:14). ಹಿಂದಿನ ನಾಮ್ಯದಲ್ಲ, ಅತನು ತನ್ನ ಶೈತ್ಯಗಳಿಗೆ, “ಸಿಮಗೆ ಹೇಗೆ ತೋರುತ್ತದೆ?” ಎನ್ನುವ ಪ್ರಶ್ನೆಯೊಂದಿಗೆ ಅವರ ಗಮನಪನ್ನು ಸೆಳೆದನು (21:28). ಈ ವಿಷಯದಲ್ಲ, ಅತನು ಇಳ್ಳಾರ್ಥಕವಾದ ಶಬ್ದ “ಕೇಳಿ” ಎಂದು ಉಪಯೋಗಿಸಿದ್ದಾನೆ. ಅತನು ಇನ್ನೂ ಮಹಾಯಾಜಕರನ್ನು ಮತ್ತು ಹಿಲಯಿಲಗೆ ನಂಬಿಣಿಸಿದ್ದನು (21:23, 28), ಮತ್ತು ಮತ್ತೊಂದಾವತ್ತೆ ನಾಮ್ಯಪು ಅವರ ವಿರುದ್ಧವಾಗಿ ಹೇಳುತ್ತದೆ (21:45, 46).

ಈ ನಾಮ್ಯಪನ್ನು ಹೇಳುವಾಗ, ಯೇಣು ಹಿಂದೆ ಯೆಶಾಯನು ತೋಟ್ಯರುವ ವಿಷಯಕ್ಕೆ ಗಮನ ಕೊಡಲು ಹೇಳುತ್ತಿದ್ದಾನೆ (ಯೆಶಾಯ 5:1-7). ತ್ರಾಂತಿಯು ಇನ್ನಾಯೆಲ ಮತ್ತು ಯೋದಾಯವು ದೇವರೊಂದಿಗೆ ಇರುವ ನಂಬಿಂಥವನ್ನು ಆ ಮನುಷ್ಯಲಗೂ ಮತ್ತು ಅತನ ದ್ರಾಕ್ಷೇತೋಽಪಕ್ಕೂ ಹೊಂಗಿಸಿದ್ದಾನೆ:

ಅವನು ಅದನ್ನು ಅಳತೆ ಮಾಡಿ ಕಲ್ಲುಗಳನ್ನು ತೆಗೆದು ಹಾಕಿ  
ಒಳ್ಳಿಷ್ಟೇ ದ್ರಾಕ್ಷೇಯ ನಸಿಗಳನ್ನು ನಿಷ್ಟು ಮಧ್ಯದಲ್ಲ ಬರುಣನ್ನು

ಕರ್ಣ ಧೂಕ್ಷೇಯ ತೆಣ್ಣಿಯನ್ನು ಕೊರೆಯಿಸಿ ಮಾಡಿಕೊಂಡು ತೋಟಪ್ರ  
ಬಳ್ಳಿ ಧೂಕ್ಷೇಯ ಹಣ್ಣನ್ನು ಕೊಡುವರೆದೆಂದು ಎದುರುನೋಳಿತ್ತಿರಲು  
ಅದು ಹೊಲನು ಹಣ್ಣನ್ನು ಜಟಿತು (ಯಶಾಯ 5:2).

ತೆ ನಾಮ್ಯಗಳಲ್ಲಿ ಒಂದು ಮುಖ್ಯವಾದ ವ್ಯತ್ಯಾಸವನ್ನು ಗಮನಿಸಲಾಗಿದೆ: ಮತ್ತಾಯ 21ರಲ್ಲ,  
ದುಷ್ಪರೀಜಿದಾರ (ಯೆಹೂದ್ಯ ನಾಯಕರು) ನಮಸ್ಯೇಯಾಗಿತ್ತು ಅದರೆ ಯೆಶಾಯ 5ರಲ್ಲ ಧೂಕ್ಷೇ  
ಕುಲತ (ಇಸ್ರಾಯೇಲ ಮತ್ತು ಯೂದಾಯ ಜನರು) ನಮಸ್ಯೇಯಾಗಿದೆ. ಆದಾಗ್ಯಾ, ಎರಡು  
ನಾಮ್ಯಗಳು ಒಂದೇ ಮೂಲವನ್ನು ಹೊರಹಾಕಿದೆ - ಅದು ಯಜಮಾನನಿಗೆ ಫಲವಿಲ್ಲ.

ಯೆನು ತನ್ನ ನಾಮ್ಯಪನ್ನು, ಒಬ್ಬ ಮನೆಯ ಯಜಮಾನನಿಧ್ವನು ಎಂದು ಹೇಳಲು  
ಹೂರಂಭನುತ್ತಾನೆ. ಇತರೆ ನಾಮ್ಯಗಳಲ್ಲ ಮನೆಯ ಯಜಮಾನನು ದೇವರನ್ನು  
ಪ್ರತಿನಿಧಿಸುತ್ತಾನೆ (20:1ರ ಮೇಲೆನ ವ್ಯಾಖ್ಯಾನ ಸೋಳಿಲ), ಮತ್ತು ಧೂಕ್ಷೇತೋಟಪ್ರ ಜನರನ್ನು  
ಅಥವಾ ದೇವರ ರಾಜ್ಯವನ್ನು ಪ್ರತಿನಿಧಿಸುತ್ತದೆ (21:43). ಮನೆಯ ಯಜಮಾನನು ಧೂಕ್ಷೇ  
ತೋಟಕ್ಕೆ ಅದನ್ನು ಫಲಭರಿತವಾಗಲು ಮತ್ತು ಸುರಕ್ಷಿತವಾಗಿರಲು ಎಲ್ಲವನ್ನು ಮಾಡಿದನು.  
ಆತನ ಧಾರ್ಕೇತೋಟದ ಹಾಜಿಗಾಗಿ ಆತನು ಮಾಡಿರುವ ಸಿದ್ಧಾತೆಯ ಹಣ್ಣಿಯನ್ನು ಮತ್ತು  
ಅದಕ್ಕೆ ಆತನ ನಂಭೂರಣ ಮಾಲಕ್ಕೆಪನ್ನು ಗಮನಿಸುವಂಥದ್ವಾಗಿದೆ.

ಪ್ರಥಮವಾಗಿ, ಮನೆಯ ಯಜಮಾನನು ತನ್ನ ಧೂಕ್ಷೇತೋಟದ ನುತ್ತಲೂ ಬೇಂ  
ಹಾಕಿಸುವನು. “ಬೇಂ” ಎನ್ನುವ ಹದಪ್ರ (phragmos) ಇದರ ಇಧ್ಯ “ರಕ್ಷಣೆ ಬೇಂ”  
“ಗೋಡೆ” ಅಥವಾ “ಕಾಯು” ಎನ್ನುಪಡಾಗಿದೆ. ಕಲ್ಲನ ಗೋಡೆ ಕಟ್ಟಪಡು (ಅರಣ್ಯಕಾಂಡ  
22:24; ಜ್ಞಾನೋಕ್ತಿ 24:30, 31) ಅಥವಾ ಮುಳ್ಳ ಬೇಂ ಹಾಕುವುದು (ಸೋಳಿಲ  
ಜ್ಞಾನೋಕ್ತಿ 15:19; ಹೊಶಿಯ 2:6) ತಮ್ಮ ಧೂಕ್ಷೇತೋಟದ ನುತ್ತಲು ಹೂಟಿಗಳಂದ ಮತ್ತು  
ಕಳ್ಳುಲಿಂದ ಕಾಹಾಡಲು ಬೇಂ ಹಾಕುವದು ನಂಭೂರಣಾಗಿತ್ತು (ಹೀರನೆ 80:12, 13).

ನಂತರ, ಆ ವ್ಯಕ್ತಿಯ ಧೂಕ್ಷೇಯ ಅಲೆಯನ್ನು ಮಾಡಿಸುತ್ತಾನೆ. ನುಗ್ರಿಗಾಗಿ ನಿಲಾಕ್ಷಿ  
ನಲಾಗುತ್ತದೆ. “ಧೂಕ್ಷೇ ಅಲೆಯನ್ನು” (lenos) ಧೂಕ್ಷೇಯನ್ನು ಕಾಳನ ಕೆಳಗೆ ಹಾಕಿ ರನವನ್ನು  
ಹೊರಗೆ ತೆಗೆಯಲು ಉಪಯೋಗಿಸಲಾಗಿತ್ತು, ಎರಡು ನಮೂನೆಯ ಬಾಸಿಗಳು ಅಲ್ಲದ್ದಪ್ರ -  
ಒಂದು ಮೇಲ್ವಿಚೆ ಮತ್ತು ಅನೇಕುಂಡ ಕೆಳಗೆ - ಅದನ್ನು ಗಣ್ಯಯಾದ ಕಲ್ಲನಲ್ಲ ಕಡಿಮ ಒಂದು  
ಅಥವಾ ಎರಡು ಅಡಿ ಆಳದಲ್ಲ ನೆಡುವರು. ಗಣ್ಯಯಾದ ಕಲ್ಲುಹಿಗದೆ ಇದ್ದರೆ, ಕನಕದ್ವಿಗಳಲ್ಲ  
ಬಾನೆಗಳನ್ನು ನೆಡುತ್ತಿದ್ದರು. ಕಲ್ಲುಗಳನ್ನು ಹಾಕುತ್ತಿದ್ದರು. ಮತ್ತು ಅದನ್ನು ತರುವಾಯ  
ಲೇಬನ ಮಾಡುತ್ತಿದ್ದರು. ನುಗ್ರಿಯ ಕಾಲದಲ್ಲ, ಯಾವನಷ್ಟ ಪುರುಷಲಿಂದ ಧೂಕ್ಷೇಯನ್ನು  
ತುಳ್ಳುಡುತ್ತಿತ್ತು. ಧೂಕ್ಷೇಯ ತುಳಯಲ್ಪಟ್ಟ ತರುವಾಯ ಮೇಲನ ಬಾನೆಯಂದ, ಕೆಳಗಿನ  
ಬಾನೆಗೆ ನುಲಿದು ಹೊರಗೆ ಬರುತ್ತಿತ್ತು. ತರುವಾಯ, ಅದನ್ನು ಧೂಕ್ಷೇರನವನ್ನು ನಂಗ್ರಹಿಸಲು  
ಮಾಡಿರುವ ಜರ್ಮದ ಜೀಲಗಳಲ್ಲಿ ಉತ್ತರುವಾದ ನೋರೆ ಬರಲು ನಂಗ್ರಹಿಸುತ್ತಿದ್ದರು. ಧೂಕ್ಷೇ  
ಯನ್ನು ತುಳಯವಾದ ಅದು ಮಹಾ ನಂತೋಷ ಮತ್ತು ಉತ್ಸಾಹಗೊಳ್ಳುವ ನಮಯವಾಗಿದೆ  
(ಯಶಾಯ 16:10).

ಅಂತಿಮವಾಗಿ, ಮನೆಯ ಯಜಮಾನನು ಹೂಡಿಯನ್ನು ಕರ್ಣನುಪರಬನು ಅದಲಿಂದ  
ಕಾವಲುಗಾರನು ಅದರ ಮೇಲೆ ನಿಂತಕೊಂಡು ನುತ್ತಲು ಜಿಗಿನ್ಡಿಸುವವನನ್ನು ಮತ್ತು  
ಅಲ್ಲಯ ಉತ್ಸಾಹನೆಯನ್ನು ಕಳ್ಳುತ್ತನ ಮಾಡುವದನ್ನು ಗಮನಿಸುತ್ತಿದ್ದನು (2 ಹೂರಣ  
ಕಾಲವೃತ್ತಾರ್ಥ 26:10; ಪರಮಗಿರಿತ 2:15). “ಹೂಡೆ” (purgos) ಧೂಕ್ಷೇತೋಟ  
ದಲ್ಲ ಕರ್ಣನುತ್ತಿದ್ದರು ಅದರ ಎತ್ತರ ಹತ್ತು ಅಡಿಗಳ ಇರುತ್ತಿತ್ತು. ಬುನಾದಿಯ ಹಂತದಲ್ಲ  
ಕಲ್ಲುಗಳಿಂದ ಕಟ್ಟುತ್ತಿದ್ದರು ಮತ್ತು ಅದರಲ್ಲ ವಾನಮಾಡುವ ವನತಿಯಾಗುತ್ತಿತ್ತು. ಮೇಲನ  
ಭಾಗವನ್ನು ಅನೇಕ ಬಿಭಾಗಗಳನ್ನಾಗಿ ಕಟ್ಟುತ್ತಿದ್ದರು.<sup>4</sup> ಅಲ್ಲಿಂದ ಕಾವಲುಗಾರನು ಧೂಕ್ಷೇ

ತೋಟವನ್ನು ನಂತರೂ ವಾಗಿ ನೇರಡಿ ಬಹುದಾಗಿತ್ತು, ಸುಗ್ರಿಯ ಕಾಲದಲ್ಲಿ ಧೃತ್ಯೇತೋಟ ವನ್ನು ಕಾಪಾಡುವದಕ್ಕಾಗಿ ಕಾವಲುಗಾರನನ್ನು ಬಾಡಿಗೆಗೆ ತೆಗೆದುಕೊಳ್ಳಲ್ಪ್ರಿಯದ್ದರು.

ತನ್ನ ಧೃತ್ಯೇತೋಟಕ್ಕಾಗಿ ಈ ಎಲ್ಲಾ ಸಿದ್ಧತೆಗಳನ್ನು ಮಾಡಿದ ತರುವಾಯ, ಮನೆಯ ಯಜಮಾನನು ಒಕ್ಕಾಗೆ ವಾರಕ್ಕೆ ಕೊಟ್ಟ ಬೀಳೆಂದು ದೇಶಕ್ಕೆ ಹೋದನು. ಈ ಜನರು ಬೇಣಾಯ ಮಾಡುವದು, ಒಣದ್ರಾಕ್ಷೇ ಮಾಡುವದು, ಮತ್ತು ಧೃತ್ಯೇಯನ್ನು ಲಾಜಜಿ ಮಾಡುವದು ಅವರ ಜಿಪಾಬ್ಜಾಲಿಯಾಗಿತ್ತು ಅದಲಂದ ಅವರು ನಮ್ಮೆಡ್ದ ಬೇಕೆ ಯನ್ನು ಬೇಕಿದು ಸುಗ್ರಿ ಮಾಡುತ್ತಿದ್ದರು. ಈ ಅವಧಿಯಲ್ಲಿ ದೇಶ ಜಿಬೀನುಗಳಲ್ಲಿ ಈ ಲಂತ ಮಾಡುವದು ನಾಮಾಸ್ಯವಾಗಿದೆ. ಅಂಥಕ ದೇಶ ಜಿಬೀನುಗಳ ಶ್ರೀಮಂತ ಯೆಹೂದ್ಯರು ತೆಗೆದುಕೊಳ್ಳಬೇಕು ಇಲ್ಲವಾದರೆ ಅನ್ಯದೇಶದವರು ತೆಗೆದುಕೊಳ್ಳಬೇಕು ಅಥವಾ ಬಡ ಯೆಹೂದ್ಯಲ್ಗೆ ಬಾಡಿಗೆ ಕೊಡಬೇಕಾಗಿತ್ತು.<sup>5</sup> ಈ ನಾಮ್ಯದಲ್ಲಿ ಗೇಣಿದಾರರು ಅಂದರೆ ಯೆಹೂದ್ಯ ನಾಯಕರೆಂದು ತಿಜನಲಾಗಿದೆ (21:45).

**ಪಂಚನ 34.** ಫಲ ಕಾಲವು “ಹಣ್ಣಿಗಳ ನಮಯ” ಎಂದು ಬಹಳ ಸ್ವಾಷಾಗಿದೆ (KJV). ಆ ಕಾಲವು ಬರುವಾಗ, ಮನೆಯ ಯಜಮಾನನು ತನ್ನ ಆಳುಗಳನ್ನು ಹಣ್ಣಿಗಳನ್ನು ತೆಗೆದುಕೊಂಡು ಬರುವದಕ್ಕಾಗಿ ಆ ಒಕ್ಕಾಗರ ಬಿಂಗೆ ಕಂಳಿಸಿದನು (“ಹಣ್ಣಿಗಳ”; KJV). ಅದು ಬೇಕೆಯನ್ನು ಹಾಲುಮಾಡುವ ವ್ಯವಸ್ಥೆಯಾಗಿತ್ತು.

ಒಕ್ಕಾಗರು ಮನೆಯ ಯಜಮಾನನಿಗೆ ಕೊಡುವದನ್ನು ಪರಮಗಿತೆಯಲ್ಲ ಕಂಡುಕೊಳ್ಳಲಿಪುದು:

ನೋಲೊಮೋನನು ನೋಡಿಕೊಳ್ಳುವವರಿಗೆ

ಬಾಲ್ಲಾಖೋನಿನಲ್ಲಿ ಇದ್ದ ತನ್ನ ತೋಟವನ್ನು ಕೊಟ್ಟನು,

ಅದರ ಫಲದಿಂದ ಯಾರಾದರೂ ನಾಬಿರ ರೂಪಾಯಿಯನ್ನು

ಹಡೆಯಬಹುದು (ಪರಮಗಿತೆ 8:11).

ಈ ವಿಷಯದಲ್ಲಿ, ಹಣ್ಣಿನ್ನು ಮಾರಾಟ ಮಾಡಲಾಗಿದೆ ಮತ್ತು ಹಣವನ್ನು ರಾಜನಿಗೆ ಕೊಡಲಾಗಿದೆ. ಅದನ್ನು ನೋಡಿಕೊಳ್ಳುವವರಿಗೆ ಇನ್ನೂರು ರಾಹಾಯ ಇಟ್ಟ ಕೊಳ್ಳಬೇಕಿತ್ತು (ಪರಮಗಿತೆ 8:12). ಲಾಭದ ಹೆಚ್ಚಿನ ಅಂಶವು ಮನೆಯ ಯಜಮಾನನಿಗೆ ಸೇರುತ್ತದೆ ಅದಲಂದ ಅದು ಅತನ ಧೃತ್ಯೇತೋಟವಾಗಿರುತ್ತದೆ.

ಈ ನಾಮ್ಯದಲ್ಲಿ, ತನ್ನ ಅಸ್ತಿಯ ಫಲವನ್ನು ನಂಗರಿಸಲು ಆ ವ್ಯಕ್ತಿಗೆ ಹಕ್ಕು ಇದೆ ನಿದಿಷ್ಟ ಕಾಲದಲ್ಲಿ ಅತನು ಉತ್ತಾದನೆಯನ್ನು ಹಡೆಯಿದೆ ಹೊದಲಲ್ಲ, ಅತನು ಧೃತ್ಯೇತೋಟದ ಮಾಲಕ್ಕೆವನ್ನು ಮುಗಿಸಿಸಿಡುವ ಅಪಾಯದ ಕೆಲಸ ಮಾಡುವನು; ಒಕ್ಕಾಗರು ಅದಕ್ಕೆ ನಾಯಿನಮ್ಮೆತ್ವವಾದ ಒಪ್ಪಂದ ಮಾಡಬೇಕು. Mishnah ಪ್ರಕಾರ, ಒಬ್ಬರು ಧೃತ್ಯೇತೋಟದ ಮಾಲಕ್ಕೆವನ್ನು ಮೂರು ವರ್ಷಗಳ ಕಾಲ ನಾಘಿಸಿಕೊಳ್ಳಬಹುದು ಅದು ಅವನು ಮೂರು ವರ್ಷಗಳ ಕಾಲ ಅಥವಾ ಮೂರು ಸುಗ್ರಿಯ ಕಾಲದವರೆಗೆ<sup>6</sup> ಯಾವುದೇ ವಾಗ್ವಾದವಿರದ ಪಕ್ಷದಲ್ಲಿ ಹಾಗೆ ಮಾಡಬಹುದು. ಈ ಪ್ರತೀಯೆಯನ್ನು *hazakah* ಎಂದು ನೂಡಿಸುವರು. ಏನೇ ಆದರೂ, ಒಕ್ಕಾಗಲಿಂದ ಹಡೆದಿರುವ ಹಣ್ಣಿಗಳಲ್ಲ, ಮನೆಯ ಯಜಮಾನನು ತಾನು ಹಡೆದಿರುವಗಳಲ್ಲ ಯಾವುದೇ ನಂಬಿಯಿಬಿರುವುದಾದರೆ ಅವುಗಳನ್ನು ತೆಗೆದುಹಾಕುವನು. ತಾಲ್ಮೂಡ್ ಹಿಂಗೆ ಹೇಳುತ್ತದೆ, “[ಹಕ್ಕುದಾರನು ಒಂದು ಭಾಗ ಭೂಮಿ ಹೊಂದಿದ್ದರೆ] ನಿಹಾಯವಾಗಿ [ಅವನು ಒಡೆಯನಾಗಲು] ತನ್ನ ಹೆಗೆಲ ಮೇಲೆ ಒಂದು ಬುಣಿ ಹಣ್ಣಿಗಳನ್ನು ಎತ್ತಿಟ್ಟುಕೊಳ್ಳಲು ನಿಹಾಯ ಮಾಡುವುದು,” ಇದು ಒಂದು ನಾಲ್ಕು ಅವಸಿಗೆ (ಆ ಭೂಮಿ ಅಂತ್ಯದಲ್ಲಿ ಅವಸಿಗೆ ಸೇರುವವರು)<sup>7</sup> ಎಂಬ ಉಳಿಸಿ ಅವನನ್ನುಪ್ರಾಂತು ಮಾಡುವದು. Leon Morris ರವರು ಹಿಂಗೆ ಬರೆದಿದ್ದಾರೆ,

ಹೇಳನ ಧ್ರುಕ್ಕೆಂತೋಣಿದಲ್ಲ ನಾಲ್ಕು ವರ್ಷಗಳವರೆಗೆ ಹೆಚ್ಚಿನ ಇಳಿವಲ ಇರುವದಿಲ್ಲ ಮತ್ತು ಬಿದನೆ ವರ್ಣಿಸಿದವರೆಗೆ ಬಹಳ ಲಾಭ ಇರುವದಿಲ್ಲ ... ಮಾತ್ರಕನು ಬಾಡಿಗೆಯನ್ನು ಸಂಗ್ರಹಿಸುವದಲಿಂದ ತನ್ನ ಒಡಿತನವನ್ನು ಸ್ಥಾಪಿಸುವನು, ಹೆಚ್ಚಿನ ಕಂಬು ಅದಾಗಿರಿದ್ದರೂ, ಆ ವರ್ಣಗಳ ಅವಧಿಯಲ್ಲ ಧ್ರುಕ್ಕೆಂತೋಣಿ ಸ್ಥಾಪಿಸಲ್ಪಡುತ್ತದೆ.<sup>9</sup>

**ವರ್ಜನ 35.** ಒಕ್ಕುಪಾಗರು ಧ್ರುಕ್ಕೆಂತೋಣಿದ ಒಡಿತನವನ್ನು ಸ್ಥಾಪಿಸಿದವರು ಮಾಡಬಹುದಾದ ಎಲ್ಲವನ್ನು ಮಾಡುವರು. ತನ್ನ ಹಣ್ಣಿಗಳನ್ನು ತರಲು ಕಳುಹಿಸಿದ ತನ್ನ ಅಳುಗಳಿಗೆ ಕೆಟ್ಟಿದಾಗಿ ನಡೆದುಕೊಂಡರು: ಒಬ್ಬಿಗೆ ಹೊಡೆದರು, ಒಬ್ಬಿನನ್ನು ಕಡಿದು ಹಾಕಿದರು, ಅಳುಗಳಿಗೆ ಕೆಟ್ಟಿದಾಗಿ ನಡೆದುಕೊಂಡರು: ಒಬ್ಬಿನನ್ನು ಹೊಡೆದರು, ಒಬ್ಬಿನನ್ನು ಕಡಿದು ಹಾಕಿದರು, ಒಬ್ಬಿನನ್ನು ಕಲ್ಪಿಸಿದು ಕೊಂಡರು. ನಮ್ಮೊಂದಿಗೆ ಇದ್ದಂತೆ, ಈ ಒಕ್ಕುಪಾಗರ ಕ್ರಾರಕ್ತಪ್ರಯು ಯೀಂನುವಿನ ಕೇಳಿಗಳಿಗೆ ಕೇಳಿಪರಸ್ಯೆಜ್ಞಿಸಿದೆ. ಮುಗ್ಗುರನ್ನು ಕೊಲ್ಲುವದು, ಸುರಕ್ಷತೆ ಇಲ್ಲದ ಸಂದರ್ಶಕರನ್ನು ಕೊಲ್ಲುವದು ಸ್ವೇತ ಬ್ರಹ್ಮತೆಯಿಂದು ಅವಲೋಕಿಸಲಾಗಿದೆ.<sup>10</sup> ಈ ನಾಮ್ಯದಲ್ಲಿ ಬರುವ ಅಳುಗಳು ಹಳೆ ಒಡಂಬಿತೆಯಲ್ಲಿ ದೇವರು ಕಳುಹಿಸಲ್ಪಡಿರುವ ಪ್ರವಾದಿಗಳನ್ನು ಶ್ರತಿಸಿದಿನುತ್ತಾರೆ, ಅವರು ಹಣ್ಣಾತ್ಮಾಪದ ಹಲಹೊಂದಲು ಜನರನ್ನು ಕರೆಯುತ್ತಿದ್ದರು (ಸೋಣಿಲ ಯೀಶಾಯ 5:4). ಇನ್ನಾಯೇಲರು ಪ್ರವಾದಿಗಳು ಹೇಳಿಯವರನ್ನು ನಿರಾಕರಿಸಿದರು; ಅವರು ಅವಲಿಗೆ ಬೈದರು ಮತ್ತು ಅವರಲ್ಲ ಕೆಲವರನ್ನು ಕೊಂಡು ಹಾಕಿದರು.<sup>10</sup>

**ವರ್ಜನ 36.** ಅನಾಥಾರಣವಾದ ಕೃಪೆಯನ್ನು ತೋರಿಸಿ, ಮನೆ ಯಜಮಾನರು ತಕ್ಷಣವೇ ಒಕ್ಕುಪಾಗರನ್ನು ಅಲ್ಲಂದ ತೆಗೆದುಹಾಕಲು ಒಂದು ನೇನಾಪತ್ರಿಯನ್ನು ಕಳುಹಿಸಿಲಾಲ್ಲ. ಅದರ ಬದಲಾಗಿ, ತುನ್ನ ವೋದಾರನವರಿಗಿಂತ ಹೆಚ್ಚು ಮಂದಿ ಅಳುಗಳನ್ನು ಕಳುಹಿಸಿದನು, ಹಕ್ಕು ಬಾಧ್ಯತೆಯಿಂದ ಸ್ವೀಕರಿಸಲು ಕಳುಹಿಸಿದನು. ದುಷ್ಟ ಒಕ್ಕುಪಾಗರು ಅವರನ್ನು ನಕ ಹಾಗೆಯೇ ಮಾಡಿದರು. “ದಿಂಧ ಸಂಕಟದಿಂದ ದೇವರ ಕರುಣೆಯಿಂದ ಒಂದು ನಂತರಿಯ ನಂತರ ಒಂದು ನಂತರಿಯ ... ಪ್ರವಾದಿಗಳನ್ನು ಇನ್ನಾಯೇಲಿಗೆ ಕಳುಹಿಸುವದು ಮನೆಯ ಯಜಮಾನನನ್ನು ಶ್ರತಿಸಿದಿನುತ್ತದೆ.”<sup>11</sup>

**ವರ್ಜನ 37.** ದುಷ್ಟ ಜನರ ಮೇಲೆ ನ್ಯಾಯತೀರ್ಣ ತರುವ ಬದಲಾಗಿ, ಮನೆಯ ಯಜಮಾನಿಗೆ ಅವರು ಖುಣವನ್ನು ತೀರಿಸಲು ಒಂದು ತೋನೆಯ ಅವಕಾಶವನ್ನು ಕೊಡುತ್ತಿದ್ದಾನೆ. ಮನೆಯ ಯಜಮಾನನು ತನ್ನ ಮರಗನನ್ನು ಕಳುಹಿಸಿದನು, ಒಕ್ಕುಪಾಗರು ಅವನಿಗೆ ಮರ್ಯಾದೆ ತೋರಿಸುವರು ಅವನಿಗೆ ಯಾವ ಕೆಳಡು ಮಾಡಲಾರರು ಎಂದು ನಂಜಿದನು. ಮಾರ್ಕನು ಅವನಿಗೆ “ಮುದ್ದು ಮರಗನು” ಎಂದು ನೂಜಿಸಿದ್ದಾನೆ (ಮಾರ್ಕ 12:6). ವರ್ಜನ 38ರಲ್ಲ, ಒಕ್ಕುಪಾಗರ ಅತನನ್ನು “ಬಾಧ್ಯಫ್ರಣು” ಎಂದು ಕರೆದರು. ಈ ಮರಗನು ಯೀಂನುವನ್ನು ಶ್ರತಿಸಿದಿನುತ್ತಾನೆ, “ದೇವರ ಮುದ್ದು ಮರಗನು” (3:17; 17:5). ಈ ನಾಮ್ಯದಲ್ಲಿ ಅನೇಕ ಮುಖ್ಯ ಕಲ್ಪನೆಗಳು ಇವುಯ ಪುಸ್ತಕದ ಶೂರಂಭದಲ್ಲ ಒಟ್ಟಿಗೆ ತೆಗೆದುಕೊಳ್ಳಲಾಗಿದೆ:

ಪುರಾತನಕಾಲದಲ್ಲಿ ನಮ್ಮೆ ಹಿತ್ಯರ್ಗ ಸಂಗಡ ಪ್ರವಾದಿಗಳ ಬಾಯಿಂದ ಭಾಗಿಭಾಗಿಯಾಗಿಯಾ ವಿಧಿವಿಧಿಪಾಗಿಯಾ ಮಾತಾಡಿದ ದೇವರು ಈ ಅಂತ್ಯದಿನಗಳಲ್ಲ ನಮ್ಮೆ ನಂಗಡ ಏಗನ ಮಾಂತರ ಮಾತಾಡಿದ್ದಾನೆ. ಕೆತನನ್ನು ಎಲ್ಲಕ್ಕೂ ಬಾಧ್ಯನಾಭಾಗಿ ನೇಂಬಿಸಿದನು, ಕೆತನ ಮೂಲಕಚೇ ಜಗತ್ತನ್ನು ಉಂಟುಮಾಡಿದನು (ಅಜ್ಯಯ 1:1, 2; NIV ಒತ್ತಿ ಹೇಳಿಯವರು ನೇಂಬಲಾಗಿದೆ).

**ವರ್ಜನ 38.** ಒಕ್ಕುಪಾಗರು ಮನೆಯ ಯಜಮಾನನ ಮರಗನನ್ನು ನೋಡಿ, ಅವರು ಕೆತನೆ ಧ್ರುಕ್ಕೆಂತೋಣಿಕ್ಕೆ ಬಾಧ್ಯಫ್ರಣು ಎಂದು ಗುರುತಿಸಿದರು. ಎಲ್ಲರೂ ಒಟ್ಟಿಗೆ ನೇಲ ಅವನನ್ನು

ಬಹು ಅವನನ್ನು ಕೊಂಡುಹಾಕೋಣ, ಅವನೆ ನಾನ್ಯಾತ್ಮ್ಯವನ್ನು ನಾವೇ ತೆಗೆದುಹೊಳ್ಳುಣ ಎಂದು ತಮ್ಮ ತರ್ಮೆಳಿಕೆಗೆ ಮಾತಾಡಿಕೊಂಡರು. ಅವರು ಆ ವೃತ್ತಿಯನ್ನು “ಬಾದ್ಯಾತ್ಮನು” ಎಂದು ಗುರುತಿಸಿದರು ಎಂದು ಕೆಲವರು ಪ್ರಸ್ತಾಪಿಸುತ್ತಾರೆ ಅದರ ಅಥವಾವೆನೆಂದರೆ ಕಿತನ ತಂಡೆ ನತ್ತು ಹೋಗಿರ್ದೂನೆ ಅಥವಾ ದ್ರಾಕ್ಷೇಚೋಣಪರ ಹೆನರನ್ನು ಕೆಡರಿಗೆ ವಾರಾಯಿಸಿರ್ದಾಗೆ ಎಂದು ಆಲೋಚನೆ ಮಾಡಿಕೊಂಡರು. ಉದಾಹಿಸಿತೆಯಿಂದ, ತಾಪುಗಳ ದ್ರಾಕ್ಷೇಚೋಣದ ಮಾಲಕರಾಗಲು ಮಗನು ಅಡ್ಡಿಯಾಗುವನು ಎಂದು ಜಿಲಗಣಿಸಿದರು ಮತ್ತು ಅವನನ್ನು ನಾಶಮಾಡಲು ನಿರ್ದಿಷ್ಟಿಸಿದರು (ನೋಡಿ 1 ಅರಸುಗಳ 21).

ಅದೇ ಲೀತಿಯಾಗಿ ಯೆಹೋದ್ಯ ನಾಯಕರು ಜನರ ಮೇಲರುವ ತಮ್ಮ ನಾಯಕತ್ವದ ಸ್ಥಾನಕ್ಕೆ ಯೇಣು ಅಡ್ಡಿಯಾಗುವನು ಎಂದು ಅಲೋಚಿಸಿದರು. ಯೋಹಾನ 11:47-53ರಲ್ಲ, ಅವರು ಕೊಟ್ಟಿರುವ ಕಾರಣ, ಯೇಣು ಅದ್ವಿತನೂಜಕ ಕಾರ್ಯಗಳು ಹೆಚ್ಚು ಹೆಚ್ಚಾಗಿ ಮಾಡುತ್ತಾ ಹೋದಲ್ಲಿ ಜನರು ಆತನಿಳ ಬಿಂಬಿಸುತ್ತಾರೆ. ಯೇಣು ಮೇಸ್ಸಿಯನೆಂದು ತ್ವರಿಧಿಸಾಗಿ ರೋಮಾ ನಾಮಾರ್ಯಾವನ್ನು ಅಕ್ಷಯಸಿಸಿ, ತಮ್ಮ ದೇಶವನ್ನು ಕೆಳಗೆ ಜೀವನಬಹುದು. ಒಂದು ದೇಶ ನಂತರ ಹಣಪತಿಪ್ಪು ನೋಲುವದಕ್ಕಿಂತ ಒಬ್ಬ ವೃತ್ತಿ ಮರಣಹೊಂದಬಹುದು ಎಂದು ನಮಯೋಜಿತವಾಗಿ ಅದನ್ನು ಕಂಡುಹೊಂಡರು. ಜನರ ಮೇಲರುವ ತಮ್ಮ ಅಧಿಕಾರವನ್ನು ಕಿರೀದುಹೊಳ್ಳುವ ಅಪಾಯ ಅವರು ತೆಗೆದುಹೊಳ್ಳುತ್ತಾರೆ. ಅದಲಿಂದ ಅವರು ಒಟ್ಟಿಗೆ ನೇಲ ಅವನನ್ನು ಕೊಲ್ಲಲು ಅಲೋಚಿಸಿದರು.

**ಖಜನ 39.** ಒಕ್ಕಾಗರು ಮನೆಯ ಯಜಮಾನನ ಮಗನನ್ನು ಹಿಡಿದು, ದ್ರಾಕ್ಷೇ ತೋಟದಿಂದ ಹೋರಕ್ಕೆ ದೊಱ್ಣು ಕೊಂಡುಹಾಕಿದರು. ಮಾರ್ಕ 12:8 ಈ ಕ್ರಮವನ್ನು ಹಿಂದೆಮುಂದೆ ಮಾಡಲಾಗಿದೆ; ಅವನನ್ನು ಹಿಡಿದುಹೊಂದು ಹಾಕಿ ದ್ರಾಕ್ಷೇಯ ತೋಟದಿಂದ ಹೋರಕ್ಕೆ ಜಿನಾಡಿದರು. ಮತ್ತಾಯಿನಿಲ್ಲ ಇರುವ ಕ್ರಮವು ಯೇಣು ನಾಮ್ಯವನ್ನು ಅದೇ ಲೀತಿಯಾಗಿ ಹೇಳಿದನೇರೆ ಹಾಗೆಯೇ ತ್ವರಿಜಿಂಜನುತ್ತದೆ.<sup>12</sup> ಈ ಭಟನೆಯ ತೋಲಕೆಯ ನೋಟಕ್ಕೆ ತೋನೆಹಕ್ಕೆ ಎರಡು ಲೀತಿಯ ಬಿವರಣೆ ತ್ವರ್ತಿದಲ್ಲವೇ. ಮೊದಲನೆಯದು, ಅತನನ್ನು ಕೊಲ್ಲುವ ಮಾದಲು ದ್ರಾಕ್ಷೇ ತೋಟದಿಂದ ಹೋರಿಗೆ ಜಿನಾಡಿದರು ಇದು ಶುದ್ಧತೆಗೆ ನಂಬಂದಪಟ್ಟಣಿನ್ನು ತ್ವರಿಜಿಂಜನುತ್ತದೆ. Morris ರವರು ಪ್ರನಾಲ್ಯಾಸಿಸಿರುವ ಬಿಷಯವೆನೆಂದರೆ ಒಕ್ಕಾಗರು ಒಂದು ವೇಳೆ ಆ ಮಗನ ರಕ್ತವನ್ನು ದ್ರಾಕ್ಷೇ ತೋಲದಲ್ಲಿ ಜೆಲ್ಲಿದರೆ, ಆ ತ್ವರೀಳವು ಅಶುದ್ಧವಾಗುವದು. ಅದರ ನಿಖಿತವಾಗಿ, ಅಲ್ಲಿ ಉತ್ತಾದಿನುವದೆಲ್ಲವು ಅಶುದ್ಧವಾಗುವದು, ಆಗ ಅದು ಮಾರಾಟಮಾಡುವದು ಕಷ್ಟವಾಗುತ್ತದೆ.<sup>13</sup> ಎರಡನೆಯ ಅಲೋಚನೆ ಯೇಣು ಶಿಲುಬೆಗೆ ಹಾಕುವ ಹೊಡಲು ಯೆರೂನಲೆಬಿನ ಹೋರಿಗೆ ನಡೆಸಲ್ಪಟ್ಟಿರುವ ಅಂಶವು ತ್ವರಿಜಿಂಜನುತ್ತದೆ (ಯೋಹಾನ 19:17, 20): “ಆತನು ಹಟ್ಟಾಡ ಹೋರಿಗೆ ಸತ್ತನು” (ಇತ್ಯಾಯ 13:12).

ಯೇಣು ತನ್ನ ಶಿಶ್ವರಿಗೆ ಆತನು ಬೇಗನೆ ಮರಣಹೊಂದಿಸುತ್ತಿದ್ದೇನೆ ಎಂದು ಪ್ರತಿಬಿಂಬಿಸು (16:21; 17:22, 23; 20:18, 19). ಈ ಸಸ್ಯವೆಂಳದಲ್ಲ, ತನ್ನ ವೃಲಿಗಳಿಗೆ ಅದೇ ನತ್ಯವನ್ನು ಹೇಳಿದನು; ವಿನೇ ಆದರೂ ಮುಂದೆ ಬರಾಕ್ಕಿರುವ ಅತನ ಮರಣದ ನುದ್ದಿಯು ನಾಮ್ಯದಲ್ಲ ಮುನ್ನಾನಾಜನೆ ಕೊಳ್ಳಬೇ.

**ಖಜನಗಳ 40, 41.** ನಾಮ್ಯವು ಮುಕ್ತಾಯ ಮಾಡುವಾಗ, ಯೇಣು ಯೆಹೋದ್ಯ ನಾಯಕರಿಗೆ ಈ ಒಕ್ಕಾಗರು ಯಜಮಾನನ ಮಗನನ್ನು ಕೊಂಡಾಗ ಯಜಮಾನನು ಯಾವ ಲೀತಿಯಾಗಿ ತ್ವರಿತೀಯನುವನು ಎಂದು ಕೇಳಿದನು. ಅದಕ್ಕೆ ನಾಯಕರು, ಆ ಕೆಡುಕರನ್ನು ಕಣ್ಣರವಾಗಿ ನಂಹಲಸಿ ಕಾಲಕಾಲಕ್ಕೆ ಹಣ್ಣುಗಳನ್ನು ತನಗೆ ನಲ್ಲಿಸುವಂಥ ಬೀರೆ ಒಕ್ಕಾಗಿಗೆ ತನ್ನ ತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು. ನಾಯಕರ ತಿರನಾಗ್ರ ಒಕ್ಕಾಗರ ಅನ್ಯಾಯವು ಈ ಖಜನದಲ್ಲಿ ಸ್ವಷ್ಟವಾಗಿ ಪುನರಾವರ್ತನೆಯಾಗಿದೆ: “ಕೆಡುಕರನ್ನು ... ಕಣ್ಣರವಾಗಿ ನಂಹಲನುವನು” (kakous kakōs). ಈ ಕಥೆಯಲ್ಲಿರುವ

ಒಕ್ಕಅಗರು ಯಜಮಾನನು ಹಿಂತಿರುಗುವ ನಾಧ್ಯತೆ ಇದೆ ಎಂದು ಅವರ ಅಲೋಚನೆ ಮಾಡದೆ ಇವರದು ಆಷ್ಟುಯಾಗಿದೆ ಮತ್ತು ತಮ್ಮ ಮೇಲೆ ಶ್ರವಣಿಕೆಳಾಳ್ಬುತ್ತಾನೀಂದು ಅಲೋಚನೆ ಮಾಡಿಲ್ಲ. ರೋಮನ್‌ ಆಜರಣೆಯ ಪ್ರಕಾರ, ಸೇವಕಸಿಂದ ಯಜಮಾನನು ಕೊಲೆಯಾಗುವಾಗ, ಎಲ್ಲಾ ಸೇವಕರ ತಲೆಗಳನ್ನು ಕಡಿದು ಹಾಕುತ್ತಿದ್ದರು.<sup>14</sup> ಯಜಮಾನನ ಮಗನನ್ನು ಕೊಲ್ಲಲು ಒಕ್ಕಅಗರು ಮಾಡಿದ ಹಿತೂಲಿಯಿಂದ ಅವರು ಇದಕ್ಕಿಂತಲೂ ಕಡಿಮೆಯಾಗಿ ನಿಲಾಳ್ಬಿನಬೇಕಾಗಿರಿಲ್ಲ.

ಮತ್ತೊಂದಾವರ್ತೆ, ಯೆಹೂದ್ಯ ನಾಯಕರು ತಮ್ಮ ಉತ್ತರಗಳ ಅಜಪಾಯವನ್ನು ನಲಿಯಾಗಿ ಅಧ್ಯಾತ್ಮಾದಿಕೆಳಾಳ್ಬದೆ ಅವರು ಶ್ರವಣಿಕೆಯಿ ನೀಡಿದರು (21:31; ನೋಡಿಲ 2 ಸಮಾರ್ಥ 12:5-7). ಈ ನಾಮ್ಯವು ಅವರಿಗೆ ಹೇಗೆ ಸಂಬಂಧ ಹೊಂದಿದೆ ಎಂದು ನೋಡಲು ಅವರು ನೋಡು ಹೋದರು, ಅವರು ದೇವ ಜನರ ಮೇಲೆ ಅಯೋಧ್ಯಾವಾದ ತಮ್ಮ ಅಧಿಕಾರವನ್ನು ಪ್ರದರ್ಶಿಸಿದರು. ಅವರು ದೇವರ ಮಾಲಕತ್ತುದ ನ್ಯಾನವನ್ನು ಮತ್ತು ಅತನ ರಾಜ್ಯದ ಮೇಲೆ ಇರುವ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಅವರು ಅತನ ಪ್ರವಾದಿಗಳನ್ನು ಕೊಂಡರು, ಮತ್ತು ಅಂತಿಮವಾಗಿ ಅತನ ಮಗನನ್ನು ಕೊಲ್ಲುವರಲಿದ್ದರು. ಅದಾಗ್ನಿ, ದೇವರು ಅವರ ದುಷ್ಪತನಕ್ಕೆ ಮತ್ತು ಹಿಂಸೆಗಾಗಿ ಅವರಿಗೆ ಶ್ರವಣಿಕೆಯಾಗಿ ಕೊಡುತ್ತಿದ್ದನು. ಈ ನಾಮ್ಯಯೀರ್ಬೂ ನುಮಾರು ನಲವತ್ತು ಪಂಚಗಳ ತರುವಾಯ ಕ್ರ.ಶ. 70ರಳ್ಲಿ ಯೆರೂನಲೇಂದು ಮತ್ತು ದೇವಾಲಯ ನಾಶವಾಗುವರದ್ದರ ಮುಖಾಂತರ ಬಂತು.

**ಬಜನ್ 42.** ಕರ್ತನು ಈ ನಾಮ್ಯವು ಅನ್ವಹಿಸುವಿಕೆಯನ್ನು, ನೀವು ಶಾಸ್ತ್ರದಲ್ಲಿ ಎಂದಾದರೂ ಓದಿಲ್ಲವೋಲ್? ಎಂದು ಕೇಳುತ್ತಾ ಹೂರಂಭಸಿದನು. ಅತನು ಅನೇಕ ನಾಲ ಈ ಲೀತಿಯ ಭಾಷಾ ಭಾವವನ್ನು ಯೆಹೂದ್ಯ ಗುರುಗಳೊಂದಿಗೆ ಜಡಿಸುವಾಗ ಮತ್ತು ತರ್ಕ ಸಮಯದಲ್ಲಿ ಅವಯೋಗಿಸಿದ್ದಾನೆ (12:3, 5; 19:4; 21:16; 22:31). ಈ ಪತ್ತೆ ಅವರಿಗೆ ಹೇಳಾಟದಲ್ಲಿ ಸಿಲುಕಿಸಿರಬೇಕು, ಅದಲಂದ ಅತನು ಅವರ ಶಾಲೆಗಳಲ್ಲಿ ನಂತರದಾಯಿತವಾಗಿ ಶಿಕ್ಷಿತನಾಗಿರಿಲ್ಲ.

ಯೇನು ಕೀರ್ತನೆ 118:22, 23ಲಂದ ವ್ಯಾಖ್ಯಾನಿಸಿದನು:

ಮನೆ ಕಟ್ಟಬವರು ಬೀಳವೆಂದು ಜಟ್ಟ ಕಲ್ಲೀ,  
ಮುಖ್ಯಾವಾದ ಮೂಲಿಗಲ್ಲಾಯಂ;  
ಆದು ಕರ್ತನಿಂದಲೇ ಅಯಿತು,  
ನಮಗೆ ಆಷ್ಟುಯಾಗಿ ತೊಯೆತ್ತುದೆ.

ಅತನ ಅಧ್ಯಾತ್ಮ ಸ್ವಷ್ಟವಾಗಿತ್ತು: ಯೇನು “ಮುಖ್ಯಾವಾದ ಮೂಲಿಗಲ್ಲಾಗಿದ್ದನು,” ಅದರೆ ಯೆಹೂದ್ಯ ನಾಯಕರು ಅತನನ್ನು ನಿರಾಕರಿಸಿದರು. ಅವರ ನಿರಾಕರಣೆಯ ನಿಖಿತವಾಗಿ, ಅತನು ದೇವರ ಹೊನ ಕಟ್ಟಡದಲ್ಲಿ “ಮುಖ್ಯಾವಾದ ಮೂಲಿಗಲ್ಲಾಗಿದ್ದನು.”

ರ್ಯಿಂಕ್ ಭಾಷೆಯಲ್ಲಿರುವ ಹಳೆ ಒಡಂಬಡಿಕೆಯ ವಾಕ್ಯಭಾಗವನ್ನು ಮತ್ತು ಯನು ಅಕ್ಷರಳಿ: ಹಳೆ ಒಡಂಬಡಿಕೆಯ ರ್ಯಿಂಕ್ ಅನುವಾದ Septuagint ದಿಂದ ಹೇಳದ್ದಾನೆ. ಈ ಭಾಗವು ಸ್ವಷ್ಟವಾಗಿ, ಅದಿ ನಭಿ ಒಂದರಲ್ಲಿ ಅಧ್ಯಾತ್ಮಾಗಿತ್ತು, ಇದು ನುವಾಡೆಗಳಲ್ಲಿ ಮಾತ್ರ ಕಾಣಿಸುವದು ಮಾತ್ರವಲ್ಲದೆ (21:42; ಮಾರ್ಕ 12:10, 11; ಲೂಕ 20:17), ಅದರೆ ಇದನ್ನು ಅಪ್ರೋಷ್ಟಲರ ಕೃತ್ಯಾಗಳ 4:11 ಮತ್ತು 1 ಹೆಂತ 2:7ರಲ್ಲಿಯೂ ನಿಕ ಕಂಡುಕೊಳ್ಳುತ್ತೇವೆ. ಈ 118ನೇ ಕೀರ್ತನೆಯನ್ನು ಈ ಅಧ್ಯಾತ್ಮದಲ್ಲಿ ಹೇಳುವದು ಎರಡನೆಯ ನಾಲ ಅಗಿರುತ್ತದೆ (ನೋಡಿಲ ವ್ಯಾಖ್ಯಾನ 21:9).

**ಬಜನ್ 43.** ಯೆಹೂದ್ಯ ನಾಯಕರು ವೊದಾಪಿಸಿಂದಲೂ ಬಿಶ್ವಾಸಿತಕರಂತೆಯೇ ಪರ್ವತಸಿದ್ದಾರೆ ಎಂದು, ದೇವರ ರಾಜ್ಯವು ಅವಲಂದ ತೆಗೆಯಲ್ಪಡುವದೆಂದು ಅವರಿಗೆ

ಹೇಳಿದನು. ಅದನ್ನು ಅದರ ಫಲವನ್ನು ಕೊಡುವ ಜನಕ್ಕೆ ಕೊಡಲಾಗುವುದು. ಸಿಂದಾಸ್ತದಾಗಿ, ಅತನ ತೀವ್ರಾನವಷ್ಟು ಅವರ ಕಾಯಿದೋಂದಿಗೆ ಒಪ್ಪಿಕೊಳ್ಳಲಾಗಿದೆ (21:41). ಈ ಹೊನ “ಜನರು” ಯೆಹುದ್ಯರಾಗಳ ಅಥವಾ ಅನ್ಯ ಜನರಾಗಳ ದಿನತೆಯಂದ ಕರ್ತನ ಕೃತೆಯ ಅಕ್ಷಾನವನ್ನು ಸ್ಥಿರತೆಯನ್ನು ನೂಡಿಸುತ್ತದೆ (1 ಹೆಚ್ 2:9, 10).

**ವಜನ 44.** ಹಿಂದಿನ ಕಾಲದಿಂದ ಬರೆದಿರುವ ಈ ಬರಹಗಳಲ್ಲಿ ಈ ವಜನ ಒಳಗೊಂಡಿರುವುದಿಲ್ಲ, ಲಾಕ 20:18ಲಿಂದ ಇದನ್ನು ಶಾಸ್ತ್ರಿಗಳ ನೇಲಸಿರುವ ನಾಧ್ಯತೆ ಆದೆ. ಏನೇ ಆದರೂ, ಇದಕ್ಕೆ ನಲಿನಮಾಗಿ, ಎರಡು ವಜನಗಳು ಗ್ರೀಕ್‌ನಲ್ಲಿ ತಂಡಬರುವುದಿಲ್ಲ. ಇನ್ನು ಹೇಜ್ಜಾರಿ, ಇಲ್ಲಿ ಇಟ್ಟಿರುವದನ್ನು ಲೆಕ್ಕೆ ತೆಗೆದುಕೊಳ್ಳಲಾಗ ವಜನ 43ರ ಕೊನೆಯ ಭಾಗದಿಂದ (autēs) ವಜನ 44ರ ಕೊನೆಯ ಭಾಗದ (auton) ವರಗೆ ಶಾಸ್ತ್ರಿಗಳ ದೃಷ್ಟಿಯಿಂದ ತಪ್ಪಿಕೊಳ್ಳಿದೆ.<sup>15</sup>

ಕಲ್ಲನ ಒಂದು ಕಲ್ಲನೆ ವಜನ 42ಲಿಂದ ಮುಂದುವರಲಿದಿದೆ. ನಾಮಾನ್ಯವಾಗಿ ಮಾತಾಡುತ್ತಾ, ಈ ಕಲ್ಲನ ಮೇಲೆ ಜೀವಿತವನು ಎಂಬುದಾಗಿ ಹೇಳುವಾಗ ಬಹುಶಃ ಶಿಂತನ ನಂಜಕೆ ಮತ್ತು ವಿಧೇಯತೆಯಲ್ಲಿ ಜೀವಿನುವವರನ್ನು ನೂಡಿಸುತ್ತದೆ. ಅತನ ಹಳ್ಳಿತ್ವಾಗುವು ಅತನನ್ನು ಪ್ರತಿ ಪ್ರತಿ ಮಾಡಬೇಕಾಗಿತ್ತು. ಅದಾಗ್ಯ ಅವನು ಶಿಂತನಿಂದ ಸ್ವಾಸ್ಥನಾಗಿ ಜೆತೆಯಿಸಿಕೊಳ್ಳುವನು. ಅದಕ್ಕೆ ಇನ್ನುವಾಗಿ, ಈ ಕಲ್ಲು ಯಾರ ಮೇಲೆ ಜೀಳುತ್ತಿದ್ದೀ ಅವರನ್ನು ಪ್ರತಿ ಪ್ರತಿ ಮಾಡುವನು ಈ ವೈಯಕ್ತಿಕತೆಯು ನಾಯಾಯಾದೀಸಿನಲ್ಲ ನಂತರಪಡಬೇಕೆಂದು ಕಾಗುತ್ತದೆ. ಇಲ್ಲಿ ಹೇಳಿಯವದು ಶ್ರೇಣಿಕಾಗಿ ಯೇಣುವಿನ ಶ್ರೋತೃಗಳಿಗೆ ಅನ್ಯಾಯಿನುತ್ತದೆ: ಶಿಂತನನ್ನು ಸಿರಾಕಲಸಿದ ಯೆಹುದ್ಯರು ಜಿದ್ದ ಹೋಗುವದನ್ನು ಎದುಲಿನಬೇಕಾಯಿತು ನೇನಾಹತಿ ಬಂಟಣಾ ಈತನ ರೋಗನ ಸ್ವಾಸ್ಥ್ಯ ಶ್ರೀ. 70ರಳ್ಲಿ ಯೆರೂಸಲೇಮನ್ನು ಪ್ರತಿ ಮಾಡಿಹಾಕಿತು ಮತ್ತು ಈ ಯೆಹುದ್ಯರ ಹಿಡಿತಪ್ರ ಮುಕ್ತಾಯವಾಯಾತು.

**ವಜನಗಳ 45, 46.** ಯೆಹುದ್ಯ ನಾಯಿಕರು ಈ ನಾಮ್ಯಗಳ ಅಭಿಕೃತಯವನ್ನು ಗ್ರಹಿಸಿದೆ ಹೋದರು, ಯೇಣು ಈ ಹಾರಗಳನ್ನು ಅವಲಗೊಳ್ಳುತ್ತಿದ್ದಾನೆಂದು ಗ್ರಹಿಸಿಕೊಂಡರು. ಅವರು ಈತನನ್ನು ನಾಶಮಾಡಬೇಕೆಂದು ಈಗಾಗಲೇ ತೀವ್ರಾನ ಮಾಡಿಕೊಂಡಿದ್ದರು ಅದರ ಅವರ ಜನರಿಗೆ ಭಯಾಂಕಣ್ಣರು. ಯೇಣುವಿನ ವೈಲಿಗಳ ಅತನ ವಿಜಯೋತ್ಸವದ ಶ್ರವೇಶ ನಾಕ್ಷಿಯಾದರು, ಮತ್ತು ಎಷ್ಟು ಜನ ಅತನು ಶ್ರವಾದಿಯಿಂದು ನಂಜದವರನ್ನು ನೋಡಿದರು. ಜನರು ಅತನನ್ನು ಶ್ರೇಷ್ಠ ಗೌರವದಿಂದ ನ್ಯಾಸಿಕನಾದ ಯೋಹಾನನ್ನು ಕಂಡಂತೆ ಕಂಡರು.

## ಪುಗನ ಪುಡುವೆ ಮಾಡಿದ ಅರನನ ನಾಮ್ಯ (22:1-14)

<sup>1</sup>ಯೇಣು ಬೋಧನೆಮಾಡುತ್ತಾ ಇನ್ನೊ ನಾಮ್ಯ ರಜಬವಾಗಿ ಅವಲಿಗೆ ಹೇಳಿದ್ದೇನೆಂದರೆ - <sup>2</sup>ಹರಲೋಕರಾಜ್ಯವು ಮರಗಿಗೆ ಮದುವೆಮಾಡಿದ ಒಬ್ಬ ಅರನನಿಗೆ ಹೋಳಿಕೆಯಾಗಿದೆ. <sup>3</sup>ಅವನು ಮದುವೆಗೆ ಹೇಳಿಸಿ ಕೊಂಡಪರನ್ನು ಕರೆಯುವದಕ್ಕೆ ತನ್ನ ಅಳಗಳನ್ನು ಕಳುಹಿನಲು ಬರುವದಕ್ಕೆ ಅವಲಿಗೆ ಮನಸ್ಸಿರಲ್ಲ. <sup>4</sup>ಉದಿಗಿ ಬೀರಿ ಅಳಗಳನ್ನು ಕರೆದೆ - ಸಿಲಪು ಲಾಟಕ್ಕೆ ಹೇಳಿಸಿಕೊಂಡಪರ ಬಿಳಿಗೆ ಹೋಗಿ - ಆಗೋಂ, ಅಡಿಗೆ ಸಿದ್ಧಾಗಿದೆ: ನನ್ನ ಹೋಲಿಗಳನ್ನು ಕೊಳ್ಳಿದ ಹಂಗಳನ್ನು ಕೊಯಿಸಿದ್ದೇನೆ: ಎಲ್ಲಾ ಸಿದ್ಧಾಗಿದೆ: ಮದುವೆಯ ಲಾಟಕ್ಕೆ ಬಿಳಿರೆಂಬದಾಗಿ ಅವಲಿಗೆ ಹೇಳಿರೆಂದು ಅಷ್ಟಕೆಕೊಷ್ಟು ಕಳುಹಿಸಿದನು. <sup>5</sup>ಅದರ ಅವರು ಅಲಕ್ಷ್ಯಮಾಡಿ ಒಬ್ಬನು ತನ್ನ ಹೋಲಕ್ಕೆ ಒಬ್ಬನು ತನ್ನ ವ್ಯಾಖಾರಕ್ಕೆ ಹೋಗಿಬಂಧಿಸ್ತಾರು: <sup>6</sup>ಉಳಿದವರು ಅವನ ಅಳಗಳನ್ನು ಹಿಡಿದು ಬೈದು ಕೊಂಡುಹಾಕಿದರು. <sup>7</sup>ಅರನನು ಸಿಂಪ್ಲಿಗೊಂಡು ತನ್ನ ದಂಡಗಳನ್ನು ಕಳುಹಿಸಿ ಆ ಕೊಲೀಗಾರರನ್ನು ನಾಶಮಾಡಿ ಅವರ ಹಷ್ಟಣವನ್ನು ನುಟ್ಟಿಷ್ಟಾನು. <sup>8</sup>ಆಗ ತನ್ನ ಅಳಗಳಿಗೆ - ಮದುವೆಗೆ ಸಿದ್ಧಾಗಿದೆ ನಲ,

ಅದರೆ ಕರೆಯಲ್ಪಟ್ಟವರು ಯೋಜ್ಯಾಗಿರಲ್ಲ. <sup>9</sup>ನಿಂತು ಕಣಗೆ ನಾಲ್ಕು ಹಳಿಗೆಗಳ ಕೂಡಿದ್ದರೆ ಸ್ಥಳಗಳಿಗೆ ಹೋಗಿ ಕಂಡರನ್ನೆಲ್ಲಾ ಮಧುವೆಯ ಉಪಕ್ಕೆ ಕರೆಯಲ ಎಂದು ಹೇಳಿದನು. <sup>10</sup>ಆ ಅಳಗಳ ಹಳಿಗೆಗಳಿಗೆ ಹೋಗಿ ತೆಪ್ಪಿಸುವ ಒಳ್ಳೆಯವರು ಅನ್ನದೆ ಕಂಡರನ್ನೆಲ್ಲಾ ಕೂಡಿಸಿ ಶರಕೆಂಡು ಬಂದರು. ಹೀಗೆ ಮನೆಮಂಬ ಉಪಕ್ಕೆ ಕೂಡಿರು. <sup>11</sup>ಈ ಮೇಲೆ ಅರನನು ಕೂಡಿಸುವ ನೀರಾಡುವದಕ್ಕೆ ಒಳ್ಳೆ ಬರಲಾಗಿ ಮಧುವೇಳಬಟ್ಟಿಯನ್ನು ಹಾಕಿಕೊಳ್ಳಿದೆ ಬಿಬ್ಲಸ್ನ್ಯಾ ಕಂಡು ಅವನನ್ನು - <sup>12</sup>ವಿನಷ್ಟೆ, ಮಧುವೆಯಬಟ್ಟಿ ಇಲ್ಲದ ನಿಲಿನ್ನಿಂದ ಒಳ್ಳೆ ಬಂದಿ ಎಂದು ಕೇಳಲು ಅವನು ನುಷ್ಣಿದ್ದನು. <sup>13</sup>ಆ ಮೇಲೆ ಅರನನು ನೇರಪಕರೆ - ಅವನ ಕ್ಯೋತಾಲು ಕಟ್ಟಿ ಅವನನ್ನು ಹೋರಿ ಕತ್ತಲೆಗೆ ನೂಕಿಲ ಎಂದು ಹೇಳಿದನು. ಅಲ್ಲ ನೀರಾಡಬ್ರಾಹ್ಮ ಕಟಪಟನೆ ಹಲ್ಲುಕಡಿಯೋಣಪ್ರಾ ಇರುವವು. <sup>14</sup>ಹೀಗೆ ಕರೆಯಲ್ಪಟ್ಟವರು ಬಹು ಜನ, ಅಯಲ್ಪಟ್ಟವರು ಸ್ವಲ್ಪಿ ಜನ ಅಂದನು.

ಮಗನ ಮಧುವೆ ಮಾಡಿದ ಅರನನು ನಾಮ್ಯಪು ಯೇನು ಯೆಹೂದ್ಯ ನಾಯಕರಿಗೆ ಸ್ತುತಿಕ್ರಿಯೆಯಾಗಿ ಹೇಳಿದ ಮೂರನೆಯ ನಾಮ್ಯಾವಾಗಿದೆ (21:28-32, 33-46; 22:1-14). <sup>15</sup>ಇದು ದೇವರ ರಾಜ್ಯದ ಕುಲತು ಹೇಳಿರುವ ನಾಮ್ಯಾವಾಗಿದ್ದು ಪ್ರಾಥಿಭಿಕವಾಗಿ ಇದು ಧಾರ್ಮಿಕ ನಾಯಕರನ್ನು ಮತ್ತು ಯೆಹೂದ್ಯರನ್ನು ಲಂಡಿನುವದಕ್ಕಾಗಿ ಹೇಳಲಾಗಿದೆ. ವಾಗ್ಯಾನ ಮಾಡಲ್ಪಟ ಮೆಸ್ಸೀಯನನ್ನು ಸ್ವೀಕರಿಸಲು ದೃಢವಾಗಿ ನಿರಾಕರಿಸುವ ಜನರನ್ನು ಈ ಜನರು ಸ್ತುತಿಸಿಧಿಸುತ್ತಾರೆ. ಅವರ ನಿರಾಕರಣೆಯ ಫಲವಾಗಿ, ದೇವರು ಒಂದು ನಾಲಿ ತನ್ನ ದೇಶವನ್ನಾಗಿ ಅಲಸಿಕೊಂಡ ಜನರ ಮೇಲೆ ಕಿಳ್ಳಿಯನ್ನು ಬರಮಾಡಿದನು. ಅವರನ್ನು ಹೋರಿ ಹಾಕಲು ಯೋಜ್ಯಾದರು, ಮತ್ತು ಇತರರನ್ನು ಅಯೋಜ್ಯರೆಂದು ಗಣನೆಗೆ ತೆಗೆದುಕೊಂಡು (ಸಮಾಯದವರು ಮತ್ತು ಅನ್ಯರು) ಅವರನ್ನು ಕೃತೆಯಂದ ದೇವರ ರಾಜ್ಯವನ್ನು ಪ್ರವೇಶಿಸಲು ಅಹ್ವಾನಿನಲಾಗಿದೆ.

**ವಜನ 1.** ಅಧ್ಯಾತ್ಮ 21 ಮುಗಿದಂತೆಯೇ, ಮಹಾಯಾಜಕರು ಮತ್ತು ಘರನಾಯರು ಯೇನು ಚೆಂಡಲು ಹೇಳಿದ ಏರಡು ನಾಮ್ಯಗಳ ನೇರಪಾಗಿ ಅವಲಗೊಳಿಸುತ್ತ ಹೇಳಿದ್ದಾನೆಂದು ಅವರು ಅಧಿಕ್ರಾಂತಿಕರಾಗಿರುತ್ತಾರೆ. ಇದು ಅತನೆಗೆ ಅವರ ಹೆಗೆತನೆ ಹೆಚ್ಚು ಮಾಡಿತು. ಅವರು ಅತನನ್ನು ಕಡ್ಡಣವೇ ಹಿಡಿಯಲು ಅಹೇಳಿಸಿದರು, ಅದರೆ ಆ ನಮಯದಲ್ಲಿ ಅವರು ಜನಲಿಗೆ ಭಯಹಣಿದ್ದಿಲಂದ ಆ ಕಾಯೆಪು ಆಗದೆ ಹೋಯಾತು (21:45, 46). ತೇವವಾದ ವೈರತ್ಯದ ಯೆಹೂದ್ಯರು ಯೇನುವಿನಿಂದೆಗೆ ತೊಲಿಸಿದರು, ಅತನು ಮೂರನೆಯ ನಾಮ್ಯದೊಂದಿಗೆ ಬೋಧಿಸುವದನ್ನು ಮುಂದುಲಿಸಿದನು ಎಂದು ವಜನ 1 ಹೇಳುತ್ತದೆ: ಆತನು ನಾಮ್ಯ ರೂಪವಾಗಿ ಅವಲಿಗೆ ಹೇಳಿದನು. “ನಾಮ್ಯಗಳು” ಎನ್ನುವ ಹದವು ಬಹುವಚನವಾಗಿದೆ. ಯಾಕೆ ಹೀಗೆ ಹೇಳಿದೆ? (1) ಬಹುಷಃ ಯೇನು ಈ ನಾಲ್ಕಿರೇಶದಲ್ಲಿ ಮೂರು ನಾಮ್ಯಗಳ ಹೇಳಿರಬಹುದು (21:28-22:14). (2) ಇದು ಇರಬಹುದು ಯಾಕೆಂದರೆ ಮೂರನೆಯ ನಾಮ್ಯಪು ಎರಡು ಭಾಗಗಳಿಗೆ (22:1-10, 11-14). (3) ಇಲ್ಲ ದಾಬಲೆ ಮಾಡದಿರುವ ಇತರೆ ನಾಮ್ಯಗಳನ್ನು ಈ ನಮಯದಲ್ಲಿ ಯೇನು ಹೇಳಿರಬಹುದು.

**ವಜನ 2.** ಯೇನು ಕೆಲವು ನಾಲಿ ನಾಮ್ಯಗಳನ್ನು ಹೇಳುವಾಗ, ಹರಲೋಕ ರಾಜ್ಯಪು ಇದಕ್ಕೆ ಹೋಱಾಕೆಯಾಗಿದೆ ಎಂದು ಅಧಿಕಾ “ಹರಲೋಕ ರಾಜ್ಯಪು ಈ ಲೀತಿಯಾಗಿ ಇದೆ” ಎಂದು ಮನ್ನಿಡಿ ಹೇಳಿದ್ದಾನೆ (13:24, 31, 33, 44, 45, 47; 18:23; 20:1; 25:1). ಇಲ್ಲ ಹರಲೋಕ ರಾಜ್ಯವನ್ನು ಮಗನಿಗೆ ಮಧುವೆ ಮಾಡಿದ ಬಿಬ್ಲ ಅರನನಿಗೆ ಹೋಱಾಕೆಯಾಗಿದೆ. ಅರನನು ದೇವರನ್ನು ಸ್ತುತಿಸಿಧಿಸುತ್ತಾನು (ನೋಡಿಲ 5:35; 18:23; 21:28, 33), ದೇವ ಕುಮಾರನಾದ ಯೇನು ಅರನನ ಮಗನಾಗಿದ್ದಾನೆ (ನೋಡಿಲ 21:37). ಹೊನ ಒಡಂಬಡಿಕೆಯ ಚಾಕ್ಯಪು ಕೆಲವು ನಾಲಿ ಯೇನು ಮಥುಮಗನು ಎಂದು ನುಡಿಯುತ್ತದೆ

(9:15; 25:1; యోహాన 3:29; ఎఫెస 5:27; త్రికట్ట 21:2, 9). మధుమగళన్న ఇల్ల నూజసిల్లాదాదరూ, ఆకేయు నిదింణ్ణవాగి దేవర రాజ్యవారియచ కీన్తన సభీయాగిదే (ఎఫెస 5:22-33).

ఓందిన కాలదళ్ల రాజుగాళిగే మత్తు ముబ్బువాప నాయుకరు తమ్ము మశ్శాగే అద్వైతియాగి కానగంబజగళన్న కాతిసి ఒందు నాబిరక్షింతలూ కేజ్జిన జిన అథితిగళన్న సత్కరిసువదు నచేనామాన్యవాగిత్తు.<sup>17</sup> Robert H. Mounce రపరు కేంజిదంతే, “మదుచేయ లుక్కుపద జితపన్న బిన్నారవాగి ఓందిన కాలద నాకిర్మదల్ల ముందిన ఆశీఏవాదగాళన్న బివలనలు లుపయోగిసిదే (లుదాహరణే యీశాయ 25:6ఏఫీ). నాపు ద్వేష శిక్షేయ తప్పదడియల్ల నామ్యవపన్న బివలనబేఁకేందు నలకే నిఁడలాగిదే.”<sup>18</sup> మత్తుయ మత్తు త్రికట్టయల్ల మదుచేయ లుక్కుపవపన్న అంక్యుకాలదళ్ల బరువ దేవర రాజ్యవపన్న బివలనలు లుపయోగిసలాగిదే (25:10; త్రికట్ట 19:7-9).

**పట్టన 3.** అరనన అఖిగాళ దేవలంద కట్టించున్న త్రచాదిగాళంతే యీహాద్యరు పంశ్చాత్మాహపడలు అథవా బరణక్తియచ నాయయితేహింసల్ల నంకట పడలు అపరస్సు ఎజ్జులనలు బందపరంతే బివలసి కేంజిరపముదు (సోఎడి 21:34). మదుచేగే కేంజిసికొండపరస్సు కరేయుపదక్కే తన్న అఖిగాళన్న కట్టించున్నలు బరువదక్కే అపలగే మనస్సిరిపల్ల.

మదుచేగాళ కేజ్జిన నంష్టుతిగాళల్ల నంఁతోఁణద మత్తు లుత్వాహద నస్తివేళ గాగిబే, ఆదరే ఇదు బిశేషవాగి యీహాద్యర మధ్యదళ్ల సిజవాగిదే. ఒభ్యురస్సు ఈ నందబ్రంగాళల్ల ఆక్ష్యున మాడిసికోళ్చువదు ఒందు దోడ్డ గౌరవచుళ్లయ్య, మత్తు అదన్నె సిరాకలినువదు దోడ్డ అపమానపవాగిరుత్తదే. ఆక్ష్యునినల్లయ్య అథితిగాళగే కాయుఁక్కే సిద్ధరాగి బరలు నాకష్ట నమయ కోట్టియుత్తాఁ: మత్తు అపరు బరువదక్కే యాపుదాదరు అడ్డిగాళ బరువదన్ను తప్పినలు నమయ కేండలాగిరుత్తదే. అదలంద మదుచేగే ఆక్ష్యునినల్లయ్యపరు సిరాకలినువాగా అదు అనేఁక జనలగే అపమయాడే మాడిదంతే, రాజున ఆక్ష్యునపన్న సిరాకలినువ సిష్టురతేయన్న కల్పిసికోళ్చుబముదు. నామ్యదళ్ల ఇయవ లుత్వాహపు రాజ బెభుపద లుక్కుపవాగిదే, అల్ల తీఁచుండ మత్తు త్రసిద్ధ జనరు నేఱ బందిదపరాగిద్దరు.

యీహాద్యర మదుచేయ ఆజరణేయు ఇందు నమగే తిఱదిరువ ఆజరణేగే వ్యాప్యానపుళ్లధ్వాగిదే. జోఎదియు చోదలు సిశ్శితాథుచుండికోళ్చుపరు, ఈ సిశ్శితాథుదింద మధుమగ మత్తు మధుమగశ ఎరఁడు తుమంబగాళు ఒందు విహాంచు ఎహాఁడుత్తదే. ఈ సిశ్శియ కాయుఁదింద మదుచే సిశ్శియవాగుత్తదే. ఇదు కేలవు తింగళుగాళం ఒందు వషణదపరేగే నమయ తేగేదుకోళ్చుత్తదే. ఈ కట్టల్లయ్య నంబంధధు కేంచల విజ్ఞేందనద ముఖాంతరచే ములయబేఁకాగుత్తదే. ఇంథక మదుచే సిశ్శియపు మలయిళు మత్తు యోఎనేఁథనో నంబంధధుల్ల నోఁఁడుత్తేఁవే. అపరు ల్యోంికచవాగి ఒందాగదిద్దరు మలయిళన్న యోఎనేఁథన హండితయీందు పలిగణిసలాగిత్తు (1:18-21). కాయువ ఈ అపథియల్ల మదుచేగే సిశ్శియమాడిద వ్యక్తియు సత్కహోఁదళ్ల ఆకేయన్ను బిధుచేయిందు పలిగణిసలాగుత్తిత్తు.

మదుచేయ ఆక్ష్యున మత్తు మదుచేయ లుత్వాహ నడేయువ దినద ఆక్ష్యునపన్న బహళ ముందాగి కట్టించున్న బిధుచేయ నియమద త్రికార నామాన్యవాగి ఆక్ష్యునపన్న మదుచే సిశ్శియ నమయదళ్ల కట్టించువరు.

ತರುವಾಯ, ಅಪ್ರಗತ ಮಂದ್ಯ ನಾಕಂಷ್ಟೆ ಸಮಯಿಬಿರುವ ಕಾರಣ, ಎರಡನೆಯ ಅಹ್ವಾನವು ಮದುವೆಯ ಸಮಯದಲ್ಲ ಕಳುಹಿಸುತ್ತಿದ್ದರು. ಎರಡನೆಯ ಅಹ್ವಾನವು ಹೆಚ್ಚಿನೀಯಾಗುವಾಗ ಸಲಿಡಾಗಿಸುವಂಥದ್ದಾಗಿದೆ ಸಿದ್ಧತೆಗಳೆಲ್ಲ ಪ್ರಾಣಗೊಳ್ಳುವಾಗ ಸಲಿಯಾದ ಸಮಯ ನಿಗದಿ ಮಾಡುವುದು ತಂತ್ರತರವಾಗಿತ್ತು (ಲೂಕ 14:16, 17).<sup>19</sup>

ಜೀದಿಗಳಲ್ಲ ಕಾಗುವವಸಿಗೆ ಮದುವೆಯ ಹತ್ತಿರವಾಗಿದೆ ಎಂದು ಅಧಿತಗಳಿಗೆ ಅಹ್ವಾನಿನುವದಕ್ಕಾಗಿ ಕಳುಹಿಸುತ್ತಿದ್ದರು. ಅವರು ಸಿದ್ಧರಾಗಿರದಿದ್ದರೇ ಮತ್ತು ಸಲಿಯಾಗಿ ವಸ್ತುಗಳನ್ನು ಧರಿಸಿದಿದ್ದರೆ, ಅಂಥರವನ್ನು ಮದುವೆಯ ಸಮಾರಂಭದಲ್ಲ ಭಾಗವಹಿಸಲು ಅವಕಾಶ ತೊಡುತ್ತಿರಿಲ್ಲ. ಕಾಗುವವನು ಹೊರಗಡೆ ಹೊಳೆದ ಕೂಡಲೆ, ಮಧುಮಗನು ಮದುವೆಯ ಸಮಾರಂಭದ ಗುಂಪಿನೊಂದಿಗೆ, ಮಧುಮಗಳ ಒಳಗೊಂಡು ಮತ್ತು ಅತಿಧಿಗಳು ನೇರಿಕೊಂಡು ಜೀದಿಯಲ್ಲಿ ನಡೆದುಕೊಂಡು ಬಂದುಬಿಡುತ್ತಿದ್ದರು. ಮದುವೆ ನಡೆಯುವ ಸ್ಥಳವು ಸಾಮಾನ್ಯವಾಗಿ ದಂಪತೀಗಳ ವಾಸಸ್ಥಾನಿಕ ಮನೆಯಲ್ಲಿಯೇ ನಡೆಯುತ್ತಿತ್ತು. ಒಂದು ವೇಳೆ ಮದುವೆಯ ಸಮಾರಂಭದ ಕೂಟ ಮತ್ತು ಅಹ್ವಾನವಲ್ಲಿಟ್ಟುವರು ಒಳಗಡೆ ಇರುವಾಗ ಬಾಗಿಲುಗಳ ಮುಳ್ಳುಡುತ್ತಿದ್ದವು. ತಡವಾಗಿ ಬಿರುವ ಅಧಿತಗಳು ಅಹ್ವಾನವಲ್ಲಿಟ್ಟಿದ್ದರೂ ಸಹ ಅವರಿಗೆ ಅಲ್ಲ ತ್ರೈಶಿನಲು ಅನುಮತಿಸುತ್ತಿರಿಲ್ಲ (25:1-13).

**ವರ್ಜನ 4.** ಈ ನಾಮ್ಯದಲ್ಲಿ ಅತಿಧ್ಯ ಮಾಡುವವನು ಒಬ್ಬ ಅನಾಧಾರಣ ಗುಣಪೂರ್ಣ ಅರಣನಂತೆ ಕಾರ್ಯಮಾಡಿದ್ದಾನೆ: ಹೊದಲು ಅಹ್ವಾನವಲ್ಲಿಟ್ಟುವರು ನಿರಾಕರಿಸುವಾಗ, ರಾಜನು ತಾಳೆಯಿನ್ನು ಶ್ರದ್ಧಿಸಿ ತಿಲಿ ಬೀಳೆ ಅಶುಗಳನ್ನು ಕಳುಹಿಸಿ ಮಧುವೇ ಅಹ್ವಾನವಲ್ಲಿಟ್ಟುವರಿನ್ನು ಕರೆಯಲು ಕಳುಹಿಸಿದನು (ನೋಡಿಲ 21:36). ಅವರು ಹೊಗಿ ಇಗೋ ಅಡಿಗಿ ಸಿದ್ಧವಾಗಿದೆ; ನನ್ನ ಹೊಲಿಗಳನ್ನು ತೊಜ್ಜೀದ ಹಲಗಳನ್ನು ತೊಯಿಸಿದ್ದೇನೆ ಎಂಬ ಸಂದೇಶವನ್ನು ಹೇಳಿದರು (ನೋಡಿಲ 15:23, 27, 30).

ಯೆಹೋದ್ಯರು ತ್ರಫಿಮವಾಗಿ ಅಹ್ವಾನವಲ್ಲಿಟ್ಟ ಅತಿಧಿಗಳ ಅವರು ತುನಃ ದೇವರ ಅಹ್ವಾನವನ್ನು ದಿಕ್ಕಿಲಿಸಿದರು ಮತ್ತು ಅವರು ಹಜ್ಞಾತ್ಮಾಹ ಹೊಂದಬೇಕು ಎನ್ನುವ ಆತನ ಅಲೋಚನೆಯನ್ನು ತರಸ್ತಿಲಿಸಿದರು. ಅವರಿಗೆ ಹೊದಲು ಸೀನಾಯ ಬೇಟ್ಟಿದ ಮುಖಾಂತರ ಧರೊಂದಹದೆಂಳ ತೊಡುವದರ ಮುಖಾಂತರ ಬಂತು. ಅವರು ಅದನ್ನು ನಿರಾಕರಿಸಿದಾಗ, ಸ್ವತಃ ದೇವರು ಅವರನ್ನು ತುನಃ ಕರೆಯಲು ತ್ರಾದಿಗಳನ್ನು ಅನೇಕ ನಾಲ ಕಳುಹಿಸಿದನು. ಏನೇ ಆದರೂ, ಅವರು ತ್ರಾದಿಗಳನ್ನು ತೊಂದರು (21:35, 36; 23:29-35). ಆತನು ತನ್ನ ಹಲಿಖ್ಯದ ಮಗನನ್ನು ಕಳುಹಿಸುವುದರ ಮುಖಾಂತರ ಅವರಿಗೆ ಕೊನೆಯ ಅವಕಾಶ ತೊಷ್ಟನು (21:37-39).

**ವರ್ಜನ 5.** ಈ ಎರಡನೆಯ ಅಹ್ವಾನವನ್ನು ಸಹ ಅವರು ನಿರಾಕರಿಸಿದರು; ಅವರು ಲಕ್ಷ್ಯಮಾಡಿಲ್ಲ. “ಅವರು ಅದನ್ನು ಹಗುರವಾಗಿ ತೇಗೆದುಕೊಂಡರು” ಎಂದು ತೆಲವು ಅನುಭಾದಗಳ ಹೇಳುತ್ತವೆ (KJV; NKJV; ASV; RSV; NRSV) (*ameleō*) ಎನ್ನುವ ತೀಯಾಹದ “ಅಲಕ್ಕೆ” “ತಾತ್ಪರ್ಯ” ಅಥವಾ “ಅದರ ಕುಲತು ಅನಂಬಂಥವಾಗಿರು” ತೆಲವು ವ್ಯಕ್ತಿ ಅಥವಾ ತೆಲವು ವಸ್ತುಗಳ ಬಿಂಬಿತ ಇದು ನಂಬಿಂಥ ತೊಡುವ ಅಥವಾಗಿದೆ. ಅವರು ಉತ್ಸಾಹದಲ್ಲಿ ಭಾಗವಹಿಸುವ ಬದಲಾಗಿ, ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಹಾರಕ್ಕೆ ಹೊಗಿಸಿಟ್ಟಿರುವುದು. ವ್ಯವಸಾಯಗಾರನನ್ನು ಮತ್ತು ವ್ಯಾಹಾರಿಕನನ್ನು ಅನೇಕ ಗುಂಪಿನಲ್ಲಿರುವ ಜನರನ್ನು ನೂಡಿಸಲು ಉತ್ಸರ್ಪಿಸಿದರಿಗೆ ನ್ಯಾಭಾವಿಕವಾಗಿ ಈ ಎರಡು ತೆಲನಮಾಡುವವರು ದುಷ್ಪತನ ಹೊಂದಿರುವುದಿಲ್ಲ. ಭೌತಿಕ ತೊಂಕದಲ್ಲ ಅದರ ತೆಲನಕಾರ್ಯಗಳಲ್ಲಿ ತೊಡಿಗಿಸಿಕೊಂಡಿರುವ ಜನರು ಹೇಗೆ ದೇವರ ಆಹ್ವಾನವನ್ನು ಸ್ವೀಕರಿಸಲು ಅಡ್ಡಿಯಾಗುತ್ತದೆ ಎಂದು ತೊಂಬಲು ಈ ಉದಾಹರಣೆಗಳನ್ನು ಸರಳವಾಗಿ ತೇಗೆದುಕೊಳ್ಳಲಾಗಿದೆ.

ಲೂಕ್ ಸುಪಾರ್ತೆಯಿಲ್ ಇಂಥಹದ್ದೆ ನಾಮ್ಯವು ಬಿವಲಿನಲಾಗಿದೆ ಆಹ್ವಾನಿನಲ್ಲಿಟ್ಟುವರು ಬರಲಾರದೆ ನೆಂಗರ್ಜನ್ನು ಹೇಳಿದರು. ಒಬ್ಬನು ಇತ್ತಿಗಿಣಿ ಕೊಂಡುಕೊಂಡಿರುವ ಹೋಲವನ್ನು ನೋಳಿದುವರದಕ್ಕಾಗಿ ಹೋದನು. ಇನ್ನೊಬ್ಬನು ಬದು ಜೀರ್ಡಿ ಎತ್ತಾಗರ್ಜನ್ನು ತೆಗೆದುಕೊಂಡು ಬಂದಿದನು ಮತ್ತು ಅಪ್ಪಾಗರ್ಜನ್ನು ಹೆಲಿಷ್ಟಿಸಬೇಕೆಂದು ಕೊಂಡನು. ಇನ್ನೊಬ್ಬನು ಆಗತಾನೆ ಮದುವೆ ಮಾಡಿಕೊಂಡಿದ್ದನು ಮತ್ತು ತನ್ನ ಹೆಂಡತಿಯ ಜೊತೆ ನಮಯ ಕಳಿಯುವ ಅಗತ್ಯವಿತ್ತು (ಲೂಕ್ 14:18-20). ಈ ನಾಮ್ಯದಲ್ಲಿ ಇಂಥಹ ನೆಂಗರ್ಜ ಕಂಡುಬರುವದಿಲ್ಲ.

**ವರ್ಜನ್ 6. ಉಜದವರು - ವ್ಯವಸಾಯ ಮಾಡುವದಕ್ಕಾಗಿಯಾಗಿ ಅಥವಾ ದ್ವಾರಾ ಮಾಡುವದಕ್ಕಾಗಿ ಹೋಗಲಿಲ್ಲ - ಅವನೆ ಅಳಂಗರ್ಜನ್ನು ಹಿಡಿದು ಬೈದು ಕೊಂಡುಹಾಕಿದರು (ನೋಡಿಲ 21:35, 36). ಸ್ವಷ್ಟವಾಗಿ, ಇಂಥಹ ಆಹ್ವಾನವನ್ನು ತೆಗೆದುಕೊಂಡು ಬಂದಿರುವ ಜನರನ್ನು ಈ ಲೀಟ ಮಾಡುವದು ಯಾವುದೇ ನಮಾಜಿದಲ್ಲಿ ಸ್ವೀಕರಿಸಲು ಅರ್ಹರಲ್ಲ, ಒಂದು ವೇಳೆ ಒಬ್ಬನು ಆಹ್ವಾನಪ್ರ ಸ್ವೀಕರಿಸದೆ ಹೋದಲ್ಲಿ ಹೀಗೆ ಮಾಡುವದು ಅಂಗಿಂತಹನುವಂಥಹದಲ್ಲ. ರಾಜನ ದೂತನನ್ನು ಅಥವಾ ಚುಖ್ಯವಾದ ನಾಯಕರ ದೂತರನ್ನು ಹೀಗೆ ಮಾಡುವದು ಅರ್ಥವಾಗಿ ಸಂಗತಿಯಾಗಿದೆ.<sup>20</sup> ಈ ಕಾರ್ಯ ಮಾಡುವವರು ತಮ್ಮ ಜೀವಿತವನ್ನು ಅಹಾಯಕ್ಕೆ ಒಡ್ಡುತ್ತಾರೆ.**

**ವರ್ಜನ್ 7. ತನ್ನ ನೇರವರು ನಕ್ತ ಹೋದರು ಎಂದು ಕೇಳಿದ ತರುವಾಯ ಅರ್ಥನು ಸಿಟ್ಟುನೊಂಡು ತನ್ನ ದಂಡಗರ್ಜನ್ನು ಕಳುಹಿಸಿ ಆ ಕೊಲೀಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ನುಟ್ಟಿಜ್ಞಾನಿಸಿ. ತನ್ನ ದಂಡಗರ್ಜ ಮುಖಾಂತರ, ರಾಜನು ತನ್ನ ಜನರನ್ನು ಅವಮಾನಹಡಿಸಿದವರನ್ನು ಮತ್ತು ದೂತರನ್ನು ಕೊಲೀಮಾಡಿದವರನ್ನು ಸಂಹಳಿಸಿದನು. ಹಿಂದಿನ ಕಾಲದಲ್ಲಿ ಪಟ್ಟಣಗರ್ಜನ್ನು ನುಟ್ಟಿಹಾತುವದು ಸೈನಿಕರ ಒಂದು ನಾಮಾನ್ಯ ಕಾರ್ಯ ವಾಗಿತ್ತು, ಬಹುಃ ನಂತರೂಟ ನಾಶನವನ್ನು ನೊಳಿಸುತ್ತದೆ.**

ಈ ವರ್ಜನದಲ್ಲಿ ಅನಾಯಿವಾದಾಗ ದೇವರ ಕೊಂಡವನ್ನು ಬಿವಲಿಸಿದ್ದಾನೆ, ಈ ನಾರಾಂಶವನ್ನು ನಾಮ್ಯದಲ್ಲಿ ನೋಳಿತ್ತೇವೆ (18:34; 21:40, 41). ಆತನು ದೀಘರೂಪಾಂತನು ಅಗಿದ್ದಾನೆ, ಆತನ ಶಾಂತತೆಗೆ ಒಂದು ಬಿತಿ ಇದೆ. ತಕ್ಕ ನಮಯದಲ್ಲ, ಆತನು ಅವಶ್ಯವಾಗಿ ದುಷ್ಪರನ್ನು ಶಿಕ್ಷಿಸುವನು.

ಈ ಬಿವರಣೆ ನಹ ತ್ರಾದಿನಲ್ಲಿಟ್ಟಿದ್ದಾಗಿದೆ, ಇದು ಕ್ರಿ.ಶ. 70ರಲ್ಲ ಯೀರಣನೀಂದು ನಾಶನವಾಗುವದರ ಕುಲತು ದೊಡಲೆ ತ್ರಾದಿನಲ್ಲಿಟ್ಟಿತು.<sup>22</sup> ಯೀಂನು ನಹ ಈ ಷಟನೆಯ ಕುಲತು 24:1, 2, 15ರಲ್ಲ ತ್ರಾದಿಸಿದ್ದಾನೆ. ದೇವರ ಅಂತಿಮ ಅವಕಾಶವನ್ನು ಯಾವಾಗ ಯೀಹಾದ್ಯರು ನಿರಾಕರಿಸಿದರೋ, ಅವರನ್ನು ಆತನು ನಿರಾಕರಿಸಿದನು ಮತ್ತು ರೋಮಾ ನೇನಾಹತಿ ಟಿಂಗೋನ್‌ನನ್ನು ಅವರ ಬಿರುದ್ಧವಾಗಿ ಎಜ್ಜಿಸಿ ಅವರ ಮೇಲೆ ನಾಶನವನ್ನು ತಂದನು. ಕ್ರಿ.ಶ. 70 ನಡೆಯುವ ಆರಾಥನೆ ಮತ್ತು ಯಿಜ್ಞ ನಮಹಣಣ ಅಂತ್ಯಗೊಂಡಿತು. ಈ ಎಲ್ಲ ಬಿಷಯಗಳ ಕೆಗಾಗಲೆ ಕ್ರಿಸ್ತನ ಮರಣದಿಂದ ಆ ಸ್ಥಳವನ್ನು ಆಕ್ರಷಿಸಿಕೊಳ್ಳಲಾಗಿದೆ ಮತ್ತು ಹೊನ ಒಷ್ಟಂದವು ಮಾಡಲಾಗಿದೆ (c. ಕ್ರಿ.ಶ. 30), ಆದರೆ ದೇವರು ಅವರಿಗೆ ಇನ್ನು ನಲವತ್ತು ವರ್ಷಗಳ ಕಾಲ ಅವಕಾಶಕೊಟ್ಟಿನು. ಯಾವಾಗ ಅವರು ಅಂತಿಮವಾಗಿ ಕಾಣದೆಹೊಡರೋ (ನೋಡಿಲ ಇಜ್ಯಾಯ 8:13), ದೇವರು ಆಲಸಿಕೊಂಡ ಜನರು ಇನ್ನಾಯೇಲರು ಇಲ್ಲ ಎನ್ನುವದು ಇನ್ನೂ ಸ್ವಷ್ಟವಾಗಿತ್ತು.

**ವರ್ಜನಗಳು 8, 9. ಆಹ್ವಾನವನ್ನು ನಿರಾಕರಿಸಿದವರು ಯೀಎರ್ಯಾಗಿರಲ್ಲಿ ಎಂದು ರಾಜನು ಪ್ರತಿಕಣಿಸಿದ್ದಾನೆ. ಹೊದಲು ಮದುವೆಗೆ ಆಹ್ವಾನವನ್ಲಿಟ್ಟುವರು ಶ್ರೇಷ್ಠ ಜನರೆಂದು ಅಭಿಷ್ಯಾಯ ಹೊಂದಲಾಗಿತ್ತು ಅನತ್ತಿದಾಯಕವಾಗಿ, “ಯೀಎರ್ಯಾ” (axios) ಎನ್ನುವ ಶಿಶ್ವಪು ಹೊಲನ ಪ್ರತಿಕ್ರಿಯೆಗೆ Pisidian Antiochದಲ್ಲಿ ಯೀಹಾದ್ಯರು ಗ್ರಹಿಸಿದಾರದೆ ಹೋಗಿರುವದು ಕಾಣಿಸುತ್ತದೆ: “ದೇವರ ವಾಕ್ಯವನ್ನು ಮಾಡಲು ನಿಮಗೆ ಹೇಳುವದು ಅವಶ್ಯವಾಗಿತ್ತು; ಆದರೆ**

ಸಿಂಹ ಅದನ್ನು ತಡ್ಡಿಜಪ್ಪಿ ನಿಮ್ಮನ್ನು ನಿತ್ಯ ಜೀವಕ್ಕೆ ಅಹಾತ್ರರಿಂದು ತೆಲ್ಲು ಮಾಡಿಕೊಂಡಿದ್ದಿಲಂದ ಇಗೋಳ, ನಾವು ನಿಮ್ಮನ್ನು ಜಪ್ಪಿ ಅನ್ಯ ಜನರ ಕಡೆಗೆ ಹೋಗುತ್ತೇವೆ” (ಅಪ್ಪೋತ್ತಲರ ಕೃತ್ಯಗಳು 13:46; ಒತ್ತಿ ಹೇಳಿರುವದು ಸೇಲಿಸಿದೆ).

ಈ ನಮಯಿದಳ್ಳ, ರಾಜನು ಮದುವೆಯ ಉಟಕ್ಕುಗ್ಗಿ ಇರೆರನ್ನು ಕರೆಯಲು ತನ್ನ ಅಳುಗಳ ಮೂರನೆ ಗುಂಪನ್ನು ಕಳುಹಿಸಿದನು. ಸಿಂಹ ಕಳಗ ನಾಲ್ಕು ಹಾದಿಗಳು ಕೊಡುವ ನ್ನಾಳಿಗಳಿಗೆ ಹೋಗಿಲಿ ಎಂದು ಅವರಿಗೆ ಹೇಳಿದನು. “ಹಾದಿಗಳು ಹಾಡುವ ನ್ನಾಳ” (*diexodus tōn hodōn*) ಎನ್ನುವ ಭಾಗದ ಅರ್ಥವು ಅನುಷಾಸಿಸಿರುವದು ಗ್ರಹಿನಲು ಕಷ್ಟವಾಗುತ್ತದೆ. ಇದನ್ನು ಬೇರೆ ಬೇರೆ ಲಿಂಗಿಯಲ್ಲ “ಮುಖ್ಯ ಹಾದಿಗಳು” (TEV), “ಜೀವಿಯ ಮೂಲೆ” (NCV), ಮತ್ತು “ಹಾಡು ಹೋಗುವ ಮುಖ್ಯ ಜಾದಿಗಳು” (NJB) ಎಂದು ಭಾಷಾಂತರ ಮಾಡಲಾಗಿದೆ. ಏನೇ ಆದರೂ, “ಇದು ಮುಖ್ಯ ರನ್ನಾಳ (ಮುಖಾಂತರ) ಹಾಡು ಹೋಗಿ ಪಟ್ಟಣದ ಅಂತ್ಯಕ್ಕೆ ಹೋಗಿ ದೇಶದ (ಹೋರಗೆ) ಹಾಡು ಹೋಗುತ್ತೇವೆ.”<sup>23</sup> Robert H. Gundry ರವರು ಆಲೋಚಿಸಿದ್ದೇನೆಂದರೆ, “ಪಟ್ಟಣವು ಹೋಗೆಯಾಗಿ ಮೇಲೆ ಹೋಗದದ್ದಿಲಂದ” (22:7) ಜನರು ಗುರುತಿಸಿರುವ ನ್ನಾಳವು ಇದೇ ಆಗಿರುತ್ತದೆ ಎಂದು ಕಂಡುಕೊಂಡರು.<sup>24</sup>

**ಪಜನ 10.** ಅ ಅಳುಗಳು ಹಾದಿಗಳಿಗೆ ಹೋಗಿ ಕೆಟ್ಟಬರು ಒಳ್ಳಿಯವರು ಅನ್ನದೆ ಕಂಡವರನ್ನೆಲ್ಲಾ ಕೂಡಿಸಿ ಕರಕೊಂಡು ಬರುವದಕ್ಕೆ ಹೇಳಲಾಗಿತ್ತು. ಇನ್ನುವಾಗಿ ಹಿಂದೆ ಅಹ್ವಾನಿನಲ್ಲಿಟ್ಟವರು, ಈ ಜನರು ನಾಮಾನ್ಯ ವರ್ಗದವರಾಗಿದ್ದರು. ಅವರು ರಾಜನ ಅಹ್ವಾನವನ್ನು ನ್ನಾಗರಿಕಿದರು, ಮತ್ತು ಮನೋರ್ಜಂಬ ಉಟಕ್ಕೆ ಕೂತರು (ರೋಡಿಲ 8:11, 12; 21:41). ಯಿಹಾದ್ಯರು ತೀನ್ನನ್ನು ಸಿರಾಕಲನುತ್ತಿದ್ದಂತೆ ಯೀನು ಈ ಲೋಕದಲ್ಲ ಪರಲೋಕದ ನಂದೆಳವು ಎಲ್ಲಾ ತುಲ, ಭಾಷೆ, ವರ್ಗದವರು ಮತ್ತು ಎಲ್ಲಾ ದೇಶದ ಜನಲಿಗೆ ದೊರಕಲೆಂದು ಅಪೋತ್ತಲರನ್ನು ಕಳುಹಿಸಿದನು (28:18-20; ಮಾರ್ಕ 16:15, 16).

**ಪಜನ 11.** ಅರಸನು ಉಟಕ್ಕೆ ಕೂತರಣನ್ನು ನೋಡುವದಕ್ಕೆ ಒಕ್ಕಕ್ಕೆ ಬರಲಾಗಿ ಮದುವೆ ಬಣ್ಣಿಯನ್ನು ಹಾಕಿಕೊಳ್ಳಿದ ಬಳ್ಳನನ್ನು ಕಂಡನು. ಈ ಮದುವೆಗೆ ಅರಸನು ವಿಶೇಷವಾದ ವಸ್ತುವನ್ನು ಕೊಟ್ಟನು ಎಂಬುದಕ್ಕೆ ಕೆಲವು ನಾಳಿಗಳು ಹೇಳುತ್ತವೆ (2 ಅರಸನುಗಳ 10:22).<sup>25</sup> ಅಲ್ಲ ಬಡವರಾಗಿ ಬಂದವರು ಅಲ್ಲದ್ದರು, ಬಹುಶಃ ರಾಜರು ಅವರಿಗೆ ಮದುವೆ ವಸ್ತುಗಳನ್ನು ಕೊಟ್ಟಿರಬಹುದು. ಈ ವಿಷಯದಲ್ಲ, ವಸ್ತುಗಳ ತೀನ್ನನ ಮುಖಾಂತರ ದೇವರು ಮಾನವನಿಗೆ ಕೊಟ್ಟಿರುವ ಸೀತಿಯತೆಯನ್ನು ನಾಜಿಸುತ್ತವೆ (ರೋಮಾತ್ತರ 3:21-26; ಗಿಲಾಕ್ಯ 3:26-29).

ಮದುವೆಯ ವಸ್ತುವು ನ್ನಾಳವಾದ ಜಿಂ ವಸ್ತುವಾಗಿದ್ದು ಅದನ್ನು ಅಥಿತಿಯಿಂದ ಕೊಂಡು ತೊಂದಿರುವರನ್ನು ನೂಜಿನುವ ಇನ್ನೊಂದು ನಾಧ್ಯತೆಯೂ ಅಲ್ಲ ಇದೆ. ಅಗ್ರಿಧಳಿ, ಮದುವೆಯ ವಸ್ತುಗಳು ದೇವರ ರಾಜ್ಯದ ಪ್ರಜೆಗಳ ಸೀತಿಯ ಜೀವಿತವನ್ನು ನೂಜಿಸುತ್ತದೆ.<sup>26</sup> ಅದೇ ಲೀತಿಯಾಗಿರುವ, ಉತ್ತರವಾದ ಎಳೆಯಿಂದ (ಜಿಂ ಮತ್ತು ನ್ನಾಳ) ನೇಂಬ್ಲರುವ ವಸ್ತು ತೀನ್ನನ ವಧುವು ಧಿಲಿಸಿಕೊಂಡಿರುವದು “ದೇವ ಜನರ ನತ್ಯಾಯಂಗಳನ್ನು” (ಹ್ರಿಷಣಿ 19:8) ಪ್ರತಿಸಿಧಿಸುತ್ತದೆ. ಈ ವಿಪರ್ಯೆಯು ಹಿಂದಿನ ನಾಮ್ಯಕ್ಕೆ ನಮಂಜನವಾಗುತ್ತದೆ, ಉತ್ತಮ ಘಳಗಳನ್ನು ಉತ್ಪಾದಿಸುವವರಿಗೆ ಧೂಕ್ಕೇ ತೊಳಪವನ್ನು ಕೊಡಲಾಗುವದು (21:41, 43; ನೋಡಿಲ 5:20).<sup>27</sup>

**ಪಜನ 12.** ರಾಜನು ಈ ಅಥಿತಿಯನ್ನು ಏನಹ್ನೆ (ನೋಡಿಲ 20:13ರ ಮೇಲನ ವ್ಯಾಖ್ಯಾನ) ಎಂದು ಕರೆಯತ್ತಿದ್ದಾನೆ. ಅತನು ಈ ವ್ಯಕ್ತಿಗೆ, ಮದುವೆಯಬಣ್ಣಿ ಇಲ್ಲದೆ ನಿನಿಳ್ಲ ಹೇಗೆ ಒಕ್ಕಕ್ಕೆ ಬಂದಿ ಎಂದು ಕೇಳಿದನು. ಅರಸನು ಅವನಿಗೆ “ಭಾಗಿಲು ಕಾಯಿವವನಂತೆ ವಸ್ತುಧಿಲಿಸಿಕೊಂಡು ಆ ಭಾಗಿಲಿಸಿಂದ ನೀನು ಹೇಗೆ ಒಳಗೆ ಬಂದೆ?” ಎಂದು ಕೇಳಿರಬಹುದು.

ಅದಾಗ್ನ್ಯ, ಈ ತ್ವತ್ ಮಾಹಿತಿಗಾಗಿ ಕೇಳುವ ತ್ವತ್ಸ್ವಿಗಿಂತ ಒಂದು ಅಹಾದನಗಾಗಿ ಕೇಳದಂತೆ ಇದೆ. ಗ್ರೀಕ್ ಶಬ್ದ “ಹೇಗೆ” (*pōs*) ಎನ್ನುವದಕ್ಕೆ ಉಪಯೋಗಿಸುವದು ಕಾಬಿನುತ್ತದೆ ಇದು ಸಿರಾಕರಣ ಅಥವಾ ಅನುಮತಿನಡಿ ಇರುವದನ್ನು ಹಾಚಿಸುತ್ತದೆ. ಇದನ್ನು “ಸಿನಗೆ ಎಷ್ಟು ಧೈರ್ಯ?” ಅಥವಾ “ಯಾವ ಹಕ್ಕಿನಿಂದ?” ಎಂದು ಅನುವಾದಿಸಲಬಹುದು. ಈ ನಿರ್ದಿಷ್ಟಪಾದ ತ್ವತ್, “ಮದುವೆಯ ವಸ್ತುಗಳಲ್ಲದೆ ಒಳಗೆ ಬರಲು ಸಿನಗೆ ಎಷ್ಟು ಧೈರ್ಯ” ಎಂದು ನಿರ್ಗೀದುಹೊಳ್ಳಬಹುದಾಗಿದೆ.<sup>28</sup> ಈ ವ್ಯಕ್ತಿ ಭಯಹಣ್ಣವನಾಗಿ ರಾಜನ ಮುಂದೆ ನುಮ್ಮಿದ್ದನು. ಗ್ರೀಕ್ ಶಬ್ದ ನುಮ್ಮಿನಿರುವದಕ್ಕೆ (*phimoōō*) ಎಂದು ಉಪಯೋಗಿಸಲಾಗಿದೆ ಇದರ ನಿರ್ದಿಷ್ಟಪಾದ ಅಥವಾ “ಭಾಯಿಕಟ್ಟು.” ಇದನ್ನು ರೂಪಲಂಕಾರವಾಗಿ “ನುಮ್ಮಿನಿರುವದಕ್ಕೆ” ಉಪಯೋಗಿಸಲಾಗಿದೆ.

ಒಬ್ಬ ವ್ಯಕ್ತಿಯ ಮದುವೆಯ ವಸ್ತುಗಳಲ್ಲದೆ ಇರುವದು ಆತನು “ನುವಾರ್ತೆಯ ಆಹ್ವಾನವನ್ನು ಸ್ವೀಕರಿಸಿದವನು, ಅದರೆ ನುವಾರ್ತೆಗೆ ತನ್ನ ಜೀವಿತವನ್ನು ಸಿಂಕಿಳಿಸಿಕೊಳ್ಳಲು ಸಿರಾಕರಿಸುವನ್ನು ತ್ರಿಪಿಸಿಹುತ್ತದೆ.”<sup>29</sup> ಕೆಲವರು ಬಹಿರಂಗವಾಗಿ ಯೇಸುವಿನ ಶಿಷ್ಯರೆಂದು ಹೇಳಿಕೊಂಡು ಆತನ ಎರಡನೆಯ ಬರೋಣಕ್ಕೆ ಸಿದ್ಧರಾಗಿಲ್ಲ (7:21-23; 24:45-51; 25:41-46).

**ವರ್ಜನ 13.** ಅರನನು ನೇವಕರಿಗೆ ಅಷ್ಟಕೆಕೊಟ್ಟು ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲಿಗೆ ನೂಕಿಲ ಎಂದು ಹೇಳಿದನು, ಅಲ್ಲ ಗೋಳಾಟಪ್ಪು ಕಟಕಟನೆ ಹಲ್ಲಕಡಿಯೆಂಬಾಪ್ಪು ಇರುವವು. ಈ ಭಾಷೆಯ ಅಥವು ನಿತ್ಯ ಶಿಕ್ಷೆಯಲ್ಲಿಯವ ಅಂದಕಾರ ಮತ್ತು ನಂಕಟವನ್ನು ವಿವರಿಸುತ್ತದೆ (8:12ರ ಮೇಲನ ವ್ಯಾಖ್ಯಾನ ನೋಡಿಲಿ).

**ವರ್ಜನ 14.** ಯೇಸು ಈ ನಾಮ್ಯವನ್ನು ಮುಗಿಸುವಾಗ, ಹೀಗೆ ಕರೆಯಲ್ಪಟ್ಟವರು ಬಹು ಜನ, ಅಯಲ್ಪಟ್ಟವರು ನ್ಯಾಲ್ಪ, ಜನ ಅಂದನು. “ಬಹು” ಎನ್ನುವ ಶಬ್ದ “ಎಲ್ಲರು” ಎಂದು ಹೇಳುವದಕ್ಕೆ ಉಪಯೋಗಿಸಲಾಗಿದೆ (20:28ರ ಮೇಲನ ವ್ಯಾಖ್ಯಾನ ನೋಡಿಲಿ). ಗ್ರೀಕ್ ಶಬ್ದದ ಕ್ರಿಯಾ ವಿಶೇಷಣ “ಕರೆಯಲ್ಪಟ್ಟವರು” (*kletos*) ಎನ್ನುವದು ಕ್ರಿಯಾಪದ “ಆಹ್ವಾನಿನಲ್ಪಟ್ಟವರು” (*kaleō*) ಎನ್ನುವದಕ್ಕೆ ನಂಬಂಡಹಟ್ಟಿರುತ್ತದೆ. ಇದನ್ನು ನಾಮ್ಯದಲ್ಲಿಲ್ಲ ಕಂಡುಹೊಳ್ಳತ್ತೇವೆ (22:3, 4, 8, 9). ಅದರೆ ಧೈರ್ಯವನೆಂದರೆ, ನುವಾರ್ತೆ ಆಹ್ವಾನ ಎಲ್ಲಿಗಾಗಿ; ಇದು ನಾರ್ಮಿತಿಕವಾದ ವ್ಯಾಪ್ತಿಯಾಗಿದೆ (28:18-20; ಮಾರ್ಕ 16:15, 16; ಲಕ್ಷ 24:47). ಏನೇ ಅದರೂ, ಪ್ರತಿಯೊಬ್ಬರು ಅದನ್ನು ಕೇಳುವ ಅವಕಾಶ ಇರದೆ ಇರಬಹುದು (ರೋಮಾತ್ಮಕ 10:14, 15).

ಬಹಳ ಜನ ಕರೆಯಲ್ಪಟ್ಟರೂ, ಕೇಂದಲ ಕೆಲವರು ಮಾತ್ರ ಆಹ್ವಾನವನ್ನು ಸ್ವೀಕರಿಸಿದರು. Morris ರವರು ಎಷ್ಟು ಸಿದ್ದಿನೆಂದರೆ, “ಯಾರು ದೇವರ ಕರೆಯನ್ನು ಕೇಳದ್ದಾರೋ ಆತನ ಕೃಷೇಯನ್ನು ಅರಿತು ಆ ಕರೆಯು ತ್ರಿಪಿತ್ಯಿಯನುವಂಥದ್ದು ಎಂದು ಅವರು ಆಲೋಚಿಸುವದಿಲ್ಲ.”<sup>30</sup> ದೇವರ ಕರೆಗೆ ಬಿಧೇಯತೆ ತೋರಿದವರು “ಅಲಿಸಿಕೊಂಡವರು” (*eklektos*) ಅಥವಾ “ಅಯ್ಯುಕೊಂಡವರು” (24:22, 24, 31); ಇಂಥಂತೆ ಅಂತಿಮವಾಗಿ ರಕ್ಷಣೆ ಹೊಂದುವರು. ಯೇಸುವನ್ನು ಸಿರಾಕರಿಸಿದವರೆಲ್ಲರು ನಾಶವಾಗುವರು.

## ತಿಬ್ಬಿರು ಮತ್ತೆಂದ ನಾಮ್ಯ (21:28-32)

ಯೇಂತು ಅತನ ಹಿಂಬಾಲಕರು ಪೂರವಾದಾಭಮುಖವಾಗಿ ಹಿಂಬಾಳನಬೆಂಬ್ಬುವದು ಅತನ ಅರ್ಥವಾಗಿದೆ. ನಾವು ಧ್ರಾಕ್ಷೆಯ ತೇಳಿಟದಲ್ಲಿ ಸೇವಕರಾಗಿರಲು ಕರೆಯಲ್ಪಟ್ಟವರು. ಮೂರು ಶಭ್ವಗಳು ನಮ್ಮನ್ನು ಹಾರುಹಕ್ಕೆಗಾರರಂತೆ ಬಿವಲನುತ್ತವೆ.

“ದೊರಕುಬಿತೆ.” ನಮ್ಮ ಶೇಷವಾದ ನಾಮಂಧ್ಯ ದೊರಕುವಂಥರಾಗಬೇಕು. ಆರಾಧನೆ ಮತ್ತು ಬೈಬಲು ಅಧ್ಯಯನ ಮುಖವಾದವು.

“ಹೂಕ್ಕು ಮನಸ್ಸು.” ನಮ್ಮ ಸುತ್ತಲು ಇರುವವರೆಂದಿಗೆ ನಾವು ಹೂಕ್ಕಾಗಿ ಇರಬೇಕು. ನಾವು “ಕಸಿಕ್ಕುವಾದವರನ್ನು” ಹಲಗಣಿಸಬೇಕೆಂದು ನೆನಪು ಮಾಡಿಕೊಳ್ಳುವದು ಅವಶ್ಯಾವಾಗಿದೆ (25:40, 43).

“ಜವಾಬ್ದಾರರಾಗಿರಬೇಕು.” Daniel Webster ರವರು ಹೀಗೆ ಬರೆದಿದ್ದಾರೆ, “ಮುಖುವಾದ ಅಲೋಚನೆ ವಿನೆಂದರೆ ನಮ್ಮ ಮನಸ್ಸನ್ನು ಯಾರಾದರೂ ಆಕ್ರಮಿಸಿದರು ವ್ಯೇಯಕ್ಕಿತವಾಗಿ ನಾವು ದೇವರಿಗೆ ಜವಾಬ್ದಾರರಾಗುತ್ತೇವೆ.”<sup>31</sup> ನಾವು ಪ್ರತಿಯೊಬ್ಬರು ದೇವರಿಗೆ ಲೆಕ್ಕೆ ಕೊಡಬೇಕು. ದೇವರ ರಾಜ್ಯಕ್ಕೆ ನಂಬಂಥಹಷಟ್ಟಂತೆ ನಿಂತು ಎಣ್ಣ ಇದ್ದಿ? ನಿಂತು ದೊರಕುತ್ತಾ ಇದ್ದಿಯಾ, ಹೂಕ್ಕಾಗಿದ್ದಿಯಾ ಮತ್ತು ಜವಾಬ್ದಾರನಾಗಿದ್ದಿಯಾ?

## “ಉಳಿಟಕ್ಕೆ ಬಿನ್ನಿರಿ” (22:4)

ರಾಜನು ತನ್ನ ಸೇವಕರನ್ನು ಕಳಬಹಿಸಿ, ಅಧಿತಿಗಳನ್ನು ಅತನು ಸಿದ್ಧಮಾಡಿರುವ ಉಳಿಟಕ್ಕೆ ಅಕ್ಷಯನಿನಲು ಹೇಳಿದನು. “ಎಲ್ಲಾ ಸಿದ್ಧವಾಗಿದೆ: ಮದುವೆಯ ಉಳಿಟಕ್ಕೆ ಬಳ್ಳಿಲ್” ಎಂದು ಅವನು ಹೇಳಿದನು (22:4). ಇದೇ ಅರ್ಥದಲ್ಲಿ ಒಂದು ಕಳೀ ನಂಗಿತ ಒತ್ತಾಯಿಸಿದನುತ್ತದೆ, “ಎಲ್ಲಾ ಸಿದ್ಧವಾಗಿದೆ, ಉಳಿಟಕ್ಕೆ ಬಳ್ಳಿಲ್.”<sup>32</sup> ಹರಲೋಕದ ಸಿದ್ಧತೆಗಳನ್ನು ಯೀಂತು ಮಾಡಿದ್ದನೆ (ಯೋಹಾನ 14:1-3). ಅತನ ಅಕ್ಷಯನವನ್ನು ನಾವು ಸ್ಪೀಕಲಿಸಬೇಕು ಮತ್ತು ಹರಲೋಕವನ್ನು ತೆವೆಳಿನಲು ನಮ್ಮ ಹೃದಯವನ್ನು ಸಿದ್ಧಮಾಡಬೇಕು. ಈ ಲಿತಿಯಾಗಿ ಹೇಳಲ್ಪಟ್ಟಿದೆ “ಹರಲೋಕವು ಸಿದ್ಧವಾಗಿರುವ ಜನಲಿಗೆ ಸಿದ್ಧಮಾಡಲ್ಪಟ್ಟಿದೆ.”<sup>33</sup> ಯೀಂತು ಲಪ್ರೋಡಿಕಿಯದವರಿಗೆ, “ಇಗೊಂ ಬಾಗಿಲಾಲ್ ನಿಂತುಕೊಂಡು ತಮುತ್ತಾ ಇದ್ದೇನೆ ಯಾವಾ ನಾದರೂ ನನ್ನ ಶಭ್ವವನ್ನು ಕೇಳಿ ಬಾಗಿಲನ್ನು ತರೆದರೆ ನಾನು ಒಳಗಡೆ ಬಂದು ಅವನ ನಂಂಡ ಉಳಿಟಮಾಡುವೆನು” ಎಂದು ಹೇಳಿದನು (ಪ್ರತಿಂಬಿಂಬಣೆ 3:20).

### ಇತಕ್ಕಣಿಗಳು

<sup>1</sup>Craig S. Keener, *A Commentary on the Gospel of Matthew* (Grand Rapids, Mich.: Wm. B. Eerdmans Publishing Co., 1999), 507. <sup>2</sup>ತೆ ವಾಕ್ಯಭಾಗದಲ್ಲಿರುವ ಕೆಲವು ಪಂಚನಂಗಗಾಗಿ ನೋಡಿ Bruce M. Metzger, *A Textual Commentary on the Greek New Testament*, 2d ed. (Stuttgart: German Bible Society, 1994), 44–46. <sup>3</sup>ಮತ್ತಾಯಿನು ಸ್ವತಃ ಸುಂತ ವಹಿಂಬಾಗಾರಣ್ಯ ಬಳ್ಳಿನಾಗಿದ್ದನು. ಆದರೆ ಅತನು ಯೀಂತುವನ್ನು ಹಿಂಬಾಳನಲ್ಲಿ ವಿಳಿಸಿದ್ದನು (೩:೭). <sup>4</sup>ಹಮಲಯದಿಂದ ಉದಾಹರಣೆಗಾಗಿ ನೋಡಿ Michael J. Wilkins, “Matthew,” in *Zondervan Illustrated Bible Backgrounds Commentary*, vol. 1, ಮತ್ತಾಯಿ, ಮಾರ್ಕ, ಉರುಕೆದ್ದ. Clinton E. Arnold (Grand Rapids, Mich.: Zondervan, 2002), 133. <sup>5</sup>Ibid., 132. <sup>6</sup>Mishnah Baba Bathra 3.1. <sup>7</sup>Talmud Baba Bathra 35b. <sup>8</sup>Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans

Publishing Co., 1992), 540–41. <sup>9</sup>Keener, 512. <sup>10</sup>నొఎడిల 1 అరసుగళు 18:4; 2 పూర్వకాలవ్యత్రుండ 24:20, 21; నేషబుయ 9:26; యీరేబుయ 7:25, 26; 20:1, 2; 26:21-23; మత్తాయ 23:37; లాక 13:34; ఇజుయ 11:32-38.

<sup>11</sup>Donald A. Hagner, *Matthew 14-28*, Word Biblical Commentary, vol. 33B (Dallas: Word Books, 1995), 620–21. <sup>12</sup>లాక 20:15 వాక్యపు మత్తాయ 21:39రోందిగె ఒప్పుత్తదే. కేలపు హిందిన కాలద సై బరకద గ్రంథపు మత్తాయనల్ల హిందే ముందే మాడలాగిదే. మాక్సన్ తుచుక్కే నిశ్చయమాడలాగిదే. (Metzger, 47.) <sup>13</sup>Morris, 542. <sup>14</sup>Tacitus *Annals* 14.42. <sup>15</sup>Metzger, 47. <sup>16</sup>బందేయాగిరిప వ్యత్యాశవాగిర్ధాగ్న్య నామ్యపు లాక 14:15-24రల్ల దాబలనలాగిదే. యేను భలనాయన మనుయల్ల లాటమాడుప నముయదల్ల ఈ కథయెన్న కేంజను (లాక 14:1). తరువాయ యీకూద్యర నాహిత్యపు ఇదక్కే నంబంధిసిద నక ఒళగొండిరుత్తదే. (*Talmud Shabbath* 153a) <sup>17</sup>Diodorus of Sicily 16.91.4-92.1; Pliny *Letters* 10.116. <sup>18</sup>Robert H. Mounce, *Matthew*, New International Biblical Commentary (Peabody, Mass.: Hendrickson Publishers, 1991), 205. <sup>19</sup>Papyri యల్ల బందు ఆజరణీయు ఏరపు ఆక్వాను హొందిరుత్తదే దొడ్డ మత్తు జిక్క వగ్గచపలగే ఇరుత్తిక్కు ఎందు నాక్కిల కలనుత్తారే. (Keener, 519.) యీకూద్య గురుగి నాహిత్యదల్ల హేటువంతే, కేలపు జీతింక్కే ఏరపు ఆక్వానిలిరిప హేలరతు అపాయ బరుత్తైరల్ల అదు ఎల్లయిలూ తెచ్చిహేగిరిపదన్ను నిశ్చయిలనుత్తదే. (*Lamentations Rabbah* 4.2.) ఎస్తేరిఱ రాజనన్ను మత్తు కామానన్ను జీతింకూపక్కే ఆక్వానిసిదటలు, మత్తు రాజన అధికాలిగటలు మత్తు కామానను ఇన్నెశ్వాందు దిన ఎల్లా సిద్ధతే పూర్వాగొండ తరువాయ బందరు (ఎస్తేరిఱ 5:8; 6:14). <sup>20</sup>నందేఇపన్ను తేరేయేందు బంద దండరన్ను తచ్ఛారి నడేయసికొళ్ళులాయట ఎందు హేళిపే ఇయపటకల్ల. Hezekiah రాజన దండరన్ను ఇన్నుయేలరు పలకాన్య మాడిదరు, అపరన్ను ఇరస్తులిసి నగుత్తిద్దరు మత్తు అపకాన్య మాడుత్తిద్దరు, అపరన్ను మాబిరంతే నడేసికొళ్ళుత్తిద్దరు. (*Josephus Antiquities* 9.13.2.)

<sup>21</sup>యీకౌశువ 6:24; 8:28; 11:11, 13; 1 నముపేల 30:1; 1 అరసుగళు 9:16; 2 అరసుగళు 25:9; 2 పూర్వకాలవ్యత్రుండ 36:19; నేషబుయ 1:3; 2:17; 4:2; కింకనే 74:7, 8; యీశాయ 1:7; 64:11; యీరేబుయ 38:23; 39:8; 46:19; 52:13; ఆమోఎన 1:7, 10, 12. <sup>22</sup>ఓటునాన్నింద యీరూనలేచు మత్తు దేవాలయ నాశవాగిరప దాబలేగారి, నొఎడిల *Josephus Wars* 5; 6. <sup>23</sup>Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 244. “రక్షదాలగటు తప్పణిపన్ను జడువాగ బయుత్తి ఇప్పుగటు” AB న్నాల్చే. <sup>24</sup>Robert H. Gundry, *Matthew: A Commentary on His Literary and Theological Art* (Grand Rapids, Mich.: Wm. B. Eerdmans Publishing Co., 1982), 438. <sup>25</sup>*Talmud Shabbath* 152b. <sup>26</sup>David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 302-3. <sup>27</sup>త్రుతింకేయల్ల ఇన్ను పస్తుగి కల్ను హెజ్జారి ఒళగొండిరుపదు కాణిస్తుదే. భక్తురు “యజ్జద కులయాదాతన రక్తదల్ల తమ్ము నిలుపంగిగిళన్ను తేఱేదు శ్రుపుమాదిద్వారే” (త్రుతింకే 7:14). “తమ్ము పస్తుగి న్ను మృగిన మాడికొళ్ళిదిరిపవరు ... యోఎగ్గరాగిరుపదలంద శుభ పస్తుగి న్ను ధరిసికొండ [క్రిస్తున] జీతెయల్ల నడేయుపరు” (త్రుతింకే 3:14). “జయాశాగే హింగె శుభ పస్తుగి న్ను హోండినుపవరు” (త్రుతింకే 3:5). హోండ్చేకొళ్ళిపదక్కారి జి పస్తుగి న్ను తస్తుంద కొండుకొళ్ళిపేకేందు అంగ జనలగే క్రిస్తును బుద్ధి హేళదను (త్రుతింకే 3:18). <sup>28</sup>నొఎడిల Bauer, 901. <sup>29</sup>Douglas R. A. Hare, *Matthew*, Interpretation (Louisville: John Knox Press, 1993), 252. <sup>30</sup>Morris, 552.

<sup>31</sup>Elizabeth Armstrong Reed and Graeme Mercer Adam, *Daniel Webster: A Character Sketch* (Chicago: H. G. Campbell Publishing Co., 1903), 123. <sup>32</sup>Charlotte G. Homer, “Come to the Feast,” *Songs of the Church*, comp. and ed. Alton H. Howard (West Monroe, La.: Howard Publishing Co., 1977). <sup>33</sup>D. L. Moody, *The Overcoming Life*, ed. Gene Fedele (Orlando, Fla.: Bridge-Logos Publishing, 2007), 216, 273.